

ಹನ್ನೆರಡು ಜನರ ನೇಡೆ (10:1-23)

ಹಿಂದಿನ ಅಧ್ಯಾತ್ಮ ಮುಕ್ತಾಯವು 10ನೇ ಅಧ್ಯಾತ್ಮ ಪರಿಜಯವಾಗಿ ಲಾಪಕಲನ್ತತ್ವದೆ: “ಅದದಲಂದ ಕರ್ತನ ಸುಗ್ರಿಗಾಗಿ ಕೆಲಸಗಾರರನ್ನು ಕಳುಹಿಸುವಂತೆ ಬೇಡಿಕೊಳ್ಳಬೇಕು” (೭:೩೪). ಯೀನು ಹನ್ನೆರಡು ಜನರನ್ನು ಪರಿಖಿತವಾದ ನೇವೆಗಾಗಿ ಯೆಹೂದ್ಯ ಜನರೆಡೆಗೆ ಕಳುಹಿಸುತ್ತಿದ್ದನು. ಅವರು ದೇವರ ರಾಜ್ಯ ಹತ್ತಿರವಾಗಿದೆ ಎಂದು ನಾರುತ್ತಿದ್ದರು ಮತ್ತು ರೋಗಿಗಳನ್ನು ವಾಸಿ ಮಾಡುತ್ತಾ ಮತ್ತು ದೆವ್ಯಾಗಳನ್ನು ಜಡಿಸುತ್ತಾ ಅವರು ನಾರುವ ನಂದೇಶವನ್ನು ಸ್ವೀಕರಿಸುವಂತೆ ಮಾಡುತ್ತಿದ್ದರು. 10ನೇ ಅಧ್ಯಾತ್ಮ ಮತ್ತೊಂದು ಶ್ರೀಕಾರ ಎರಡನೆಯ ದೊಡ್ಡ ಸಂಭಾಷಣೆಯಲ್ಲ ಯೀನುವಿನ ಸಿಯೋನವು ಒಳಗೊಂಡಿರುತ್ತದೆ.

ಮುಖ್ಯವಾಗಿ, ಈ ಅಧ್ಯಾತ್ಮ ಲೇಖನವಿನ ಪರಿಖಿತಯುಳ್ಳ ಆದೇಶವು ಇನ್ನಾರ್ಥಿಯಲ್ಲಿ ಹನ್ನೆರಡು ಜನರ ಸೇವೆಗೆ ಸಿಭಂಡಿಸಲಾಗಿತ್ತು (೧೦:೫-೧೫, ೨೩). ಹಾಗಿದ್ದರೂ, ಅತನ ಕೆಲವು ಮಾರ್ಗದರ್ಶನಗಳ ನಾಮಾನ್ಯ ಸ್ವರೂಪವಾಗಿದ್ದವು (೧೦:೧೮, ೨೨, ೨೬, ೨೮, ೩೨). ಇವುಗಳ ದೃಷ್ಟಿಯ ಯೀನು ಕೊಳ್ಳಿರುವ ಮಹಾ ಸಿಯೋನಕ್ಕೆ ಮುಂದೆ ತೋಲ ನ್ತತ್ವದೆ. ಅದು ಕ್ರಿಸ್ತನ ಕುಲತು ಶಭವಾತೇಯನ್ನು ಎಲ್ಲಾ ದೇಶಗಳಿಗೆ ನಾರಲ್ಪುಡಬೇಕು ಎಂದು ಅಜ್ಞಿಮಾಡಲಾಗಿದೆ (೨೮:೧೮-೨೦; ಮಾರ್ಕ ೧೬:೧೫, ೧೬; ಲೂಕ ೨೪:೪೬, ೪೭). ಈ ಆಲೋಚನೆಯಲ್ಲಿ, 10ನೇ ಅಧ್ಯಾತ್ಮವು ಹನ್ನೆರಡು ಜನರ ನೇವೆಯ ಕುಲತು ಹೇಳುತ್ತದೆ ಹಾಗೆಯೇ, ಕೆಲವು ಪರಿಖಿತವಾದ ಹಂತಗಳಲ್ಲ, ಸಭೆಯ ಸೇವೆಯ ಕುಲತು ಹೇಳುತ್ತದೆ.^೧

ಮತ್ತೊಂದು ಮಾರ್ಗದರ್ಶನ ಮಾಡಿ, ಖಿತವಾದ ಸಿಯೋನಕ್ಕಿಂತಲೂ ಯೀನುವಿನ ನಲಹೆಗಳಿಗೆ ಹೆಚ್ಚಿನ ಒತ್ತುಕೊಳ್ಳಿರುವದು ಇಲ್ಲ ಕಾಣಿಸುತ್ತದೆ. ಶಿಷ್ಯರು ಹೋಗಿರುವದು, ಅವರ ಕಾರ್ಯ, ಹಿಂತಿರು ಬಂದಿರುವದರ ಕುಲತು ಅದಕ್ಕೆ ಸಂಬಂಧಪಟ್ಟಿರುವ ಬಿಷಯದ ಕುಲತು ನಿಜವಾದ ಪರದಿ ಮಾಡಿರುವದಿಲ್ಲ (ಮಾರ್ಕ ೬:೧೨, ೧೩, ೩೦; ಲೂಕ ೯:೬, ೧೦). ಈ ನಂಭಾಷಣೆಯ ಸಂತರ, ಯೀನು “ಅಲ್ಲಿಂದ ಹಳ್ಳಿಗಳಲ್ಲ ಲಾಪದೇಶ ಸಿಳಡಲು ಮತ್ತು ನಾರುವದಕ್ಕಾಗಿ ಹೊರಬು ಹೋದನು” ಎಂದು ಮತ್ತೊಂದನು ಹೇಳುತ್ತಾನೆ (೧:೧).^೨

ಹನ್ನೆರಡು ಜನರನ್ನು ಕರೆಯಿಸಿಕೊಂಡಿ (10:1-4)

^೧ಮತ್ತು ಅತನು ತನ್ನ ಹನ್ನೆರಡು ಮಂದಿ ಶಿಕ್ಷರನ್ನು ಹತ್ತಿರಕ್ಕೆ ತರಿದು ದೆವ್ಯಾಗಳನ್ನು ಜಡಿಸುವದಕ್ಕಾಗಿ ಎಲ್ಲಾ ತರದ ರೋಗಿಗಳನ್ನು ಎಲ್ಲಾ ತರದ ಬೇನೆಗಳನ್ನು ದಾಸಿಮಾಡುವದಕ್ಕಾಗಿ ಅವರಿಗೆ ಅಧಿಕಾರ ಕೊಳ್ಳುತ್ತಾನೆ.

^೨ಅತನು ಕಳುಹಿಸಿಕೊಟ್ಟ ಅಭೈನ್ತಲರಿಂದ ಹನ್ನೆರಡು ಮಂದಿಯ ಹೆನರುಗಳ ಯಾವಬೆಂದರೆ - ಚೋದಲನೆಯವನ ಕೆಲ್ತನೆನಿಸಿಕೊಟ್ಟದ ಸೀಲವೋನ, ಅವನ ತಮ್ಮನಾದ ಅಂಗ್ರೇಯ, ಜಿಬಿಡಾಯನ ಮಗನಾದ ಯಾಕೋಬ, ಅವನ ತಮ್ಮನಾದ ಯೋಹಾನ, ^೩ಫಿಲಿಪ್ಪ, ಬಾತೋನ ಲೋಮಾಯ ಹೋಬು, ಸುಂಕದ ಮತ್ತೊಂದು ಮತ್ತೊಂದು ಯಾಕೋಬ, ತದ್ದೂಯ, ^೪ಮತ್ತಾಭಿಮಾನಿ ಎಂದು ಕೆನರುಗೊಂಡ ಸಿಮೋನ, ಯೀನುವನ್ನು ಹಿಡಿದುಕೊಟ್ಟ ಅಷ್ಟುಯೋಂತೆ ಯಾದ, ಇವ್ಯಾಕೀ.

ವರ್ಜನ 1. ಯೇಸು ಬಹಳ ಜನ ಶಿಷ್ಯರು ಬೇರೆ ಬೇರೆ ಲೀಡಿಯಾಗಿ ಜೀವನ ನಡೆಸುವವರನ್ನು ಒಳಗೊಂಡಿದ್ದರು. ಅವರಲ್ಲಿಗೆ ಸೇಲಸಿದನು. ಅವರೆಗೆ ನಡತೆಯನ್ನು ಗಮನಿಸಲು ಅವಕಾಶವಾಯಿತು. ಈ ದೊಡ್ಡ ಗುಂಪಿನ ಪುರುಷರನ್ನು ಅಲಸಿಕೊಂಡನು. “ಶಿಷ್ಯ” (*mathētēs*) ಎನ್ನುವ ಶಬ್ದದ ಅರ್ಥ “ಕಾರ್ಯವನು” ಅಥವಾ “ಹಿಂಬಾಲನವವನು” ಎಂಬುದಾಗಿ ಇದೆ. ಈ ಹನ್ನೆರಡು ಜನರ ಆಯ್ದು ಮತ್ತು ಸೇವೆಗೆ ನೇಬಿಸಿರುವದರ ಕುಲತ್ವ ಮಾರ್ಕ 3:13-15 ಮತ್ತು ಲೂಕ 6:12, 13ರಲ್ಲಿ ವಿವರಿಸಲಾಗಿದೆ.

ಈ ಪುರುಷರು ಅವರ ಪ್ರೇರಣೆಯಿಂದ ನಾಮಧ್ಯದ ಮೇಲೆ, ಯೋಗ್ಯತೆ ಮೇಲೆ ಅಥವಾ ನಂಜಗಟ್ಟಿಕೆಯ ಮೇಲೆ ಅಲಸಿಕೊಳ್ಳಲಾಗಿ, ಅದರ ದೇವರ ಸರ್ವಶಕ್ತಿಯ ಉದ್ದೇಶ ಮತ್ತು ಜಿತ್ತದ ಪ್ರಕಾರ ಅಲಸಿಕೊಂಡಿದ್ದಾನೆ. ಅವರನ್ನು ಒಂದು ರಾತ್ರಿಯಲ್ಲಾ ಶ್ರಾಧೆನೇ ಮಾಡಿದ ತರುವಾಯ ಅಲಸಿಕೊಂಡನು (ಲೂಕ 6:12). ಬೇರೆ ನಂದಭರದಲ್ಲಿ ಅತನು ಈ ಲೀಡಿ ಮಾಡಿದಾಗ್ನಾ, ಈ ನಂಬಯಿದಲ್ಲಿ ಮಾತ್ರ ಯೇಸು ರಾತ್ರಿಯಲ್ಲಾ ಶ್ರಾಧೆನೇ ಮಾಡಿದನು ಎಂಬುದಾಗಿ ದೇವರ ವಾಕ್ಯ ಹೇಳಿತ್ತದೆ. ಅತನು ಭಕ್ತಿಯಿಂದ ಇಡಿ ರಾತ್ರಿಯಲ್ಲಾ ಶ್ರಾಧೆನೇ ಮಾಡಿ ಅತನು ಈ ಸಿಧಾರ್ಥ ಮಾಡುವಾಗ ಸಿಜವಾಗಿಯಾ ಅದು ಸಿಧಾರ್ಥ ಕೆ ತೀವ್ರಮಾನನಾಗಿತ್ತೇಂದು ಯೇಸು ಅಲೋಚಿಸಿದನು. ಇವಲಿಗೆ ದಿಟ್ಟಿಸಿ ನೋಡುವ ನೋಡಿದ ಕೊರತೆಗಳಿಂದಿಂದು: ಅತ್ಯಿಕರಣಾಗಿ ಗ್ರಹಿಸಿದ ಹೊರತೆ, ಮಾನವಿಯತೆ, ನಂಬಕೆ, ನಂಬಹಣ್ಣೆ, ಮತ್ತು ಬಲದ ಹೊರತೆಯಲ್ಲಿ ವಿನೇ ಅದರೂ, ಅವರು ಯೇಸುವಿನೊಂದಿಗೆ ಮಾರು ವರ್ಣಗಳ ಜೊತೆಯಲ್ಲಿಯೇ ಇರುವದಲಿಂದ ಅವರ ಜೀವಿತಗಳು ಬದಲಾವಣಿ ಹೊಂದಿದವು.

ಮತ್ತುಯನ್ನಿಱುವ ಈ ವಾರ್ಕ್ಯಾಗಾಗು ಹನ್ನೆರಡು ಜನರ ಆಯ್ದು ಮತ್ತು ಅವರ ನೇಮಕದ ಕುಲತ್ವ ಹೇಳಿತ್ತುದೋ? ಕರ್ದಿಕೊಂಡು (proskaleō) ಎಂದು ಅರ್ಥಕೊಡುವ ಗ್ರೀಕ್ ಹದಷ್ಟು “ಬಿಶೇಷ ಕಾರ್ಯಕ್ರಮಾಗಿ ಅಥವಾ ಕಭೇಲಗಾಗಿ ಕರೆ” (ನೇಂಡಿಲ ಅಪ್ರೋನ್ತಲರ ಕೃತ್ಯೆಗಳ 13:2; 16:10) ಅಥವಾ “ಒಬ್ಬನನ್ನು ತನ್ನ ಕಡೆಗೆ ಕರೆಯಿಸಿಕೊಂಡನು” ಎಂದು ಅರ್ಥಕೊಡುತ್ತದೆ.³ ಇದರಲ್ಲಿ ಏರಡನೆಯ ಅರ್ಥ ಹೊನ ಬಡಂಬಡಿಕೆಯಲ್ಲ ಅನೇಕ ನಾಲಿ ಬಂದಿರುತ್ತೇ ಅದಕ್ಕಾಗಿ ಈ ನಂದಭರದಲ್ಲಿ ಇದೇ ಅರ್ಥ ನಂತಾಪ್ಯಹಿಕೊಂಡಿರಬಹುದು. ಮತ್ತೊಂದು ಮಾತನಿಲ್ಲ, ಯೇಸು ಶಿಷ್ಯರನ್ನು ನರಜವಾಗಿ ಕರೆಯಿತ್ತಿದ್ದನು - ಈ ಹೊದಲೆ ಅಲಸಿಕೊಂಡ ಶಿಷ್ಯರನ್ನು - ನಿಯಬಿತಪಾದ ನಿಯೋಗಕ್ಕೆ ಕಳುಹಿಸುವದಕ್ಕಾಗಿದೆ.⁴

ಯೇಸು ಹನ್ನೆರಡು ಜನ ಶಿಷ್ಯರನ್ನು ಅಲಸಿಕೊಂಡಿರುವ ವಾಸ್ತವ ಶೈಕ್ಷಣಿಕವಾದ ಮಹತ್ವವನ್ನು ಹೊಂದಿದೆ. “ಈ ಹನ್ನೆರಡು ಜನರು ದೇವರ ಕಾರ್ಯಕ್ರಮದಲ್ಲಿ ರಕ್ಷಣೆ ಇತಿಹಾಸವನ್ನು ಮುಂದುವರಿಸುವ ಗುರುತಾಗ್ರಿಧ್ವಾರೆ”⁵ ಎಂದು Michael J. Wilkins ರವರು ಯೋಚಿಸಿದ್ದಾರೆ. ಹಳೆ ಬಡಂಬಡಿಕೆಯಲ್ಲ, ಹನ್ನೆರಡು ಹಿಂತಿಯ ಮಾಲಪುರುಷಿಲಿಂದ (ಅದಿಕಾರಿತಾದ 35:22; 42:13, 32) ಇನ್ನಾಯೇಲನ ಹನ್ನೆರಡು ಕುಲಗಳ ಹುಟ್ಟಿದವು (ಬಿವೋಚನಕಾರಿತಾದ 24:4; 28:21). ಅತನ ಶಿಷ್ಯರು “ಹನ್ನೆರಡು ಸೀಂಹಾನನಗಳ ಮೇಲೆ ಕುಳಿತುಕೊಂಡು, ಇನ್ನಾಯೇಲನ ಹನ್ನೆರಡು ಕುಲಗಳಿಗೆ ನಾಯಿ ತೀರಿಸುವರು” (19:28) ಎಂಬುದರಲ್ಲಿ ಹನ್ನೆರಡು ಜನ ಅಪ್ರೋನ್ತಲಿಗೂ ಮತ್ತು ಹನ್ನೆರಡು ಕುಲಗಳ ಮಧ್ಯ ನಂಬಂಧವನ್ನು ಯೇಸುವಿನ ಹೇಳಿಕೆಯಲ್ಲಿ ಕಂಡುಕೊಳ್ಳುತ್ತೇವೆ. ಅದು ಮಾತ್ರವಲ್ಲದೆ, ಪರಲೇಂಟ ಹಣ್ಣಿನ ದರ್ಶನದಲ್ಲಿ, ಹೊನ ಯೀರಳನಲೇಬಿನ ಅಸ್ತಿವಾರದ ಕಲ್ಲಿನ ಮೇಲೆ ಅವರ ಹೆಸರುಗಳನ್ನು ಕೆತ್ತಿಸಿದನು (ತ್ರೈಕಟ್ಟಣಿ 21:14). ಯೇಸುವಿನ ಶಿಷ್ಯರು ಹೊನ ಯೀರಳನಲೇಂದು (ಅಥವಾ ನಭಿ) ಸಿಜವಾದ ದೇವರ ಜನರು ಎಡ್ಡೇಳುವಂತೆ ಮಾಡಿದರು (ರೋಮಾಸ್ತರ 2:28, 29; 9:6-8; ಗಲಾಕ್ಟ 3:29; 6:16; ಥಿಂಪ್ಪಿ 3:3; ಯಾಕೋಬ 1:1;

1 ହେତୁ 1:1). ନିଶ୍ଚିଯାବାଗି, “ନଥିଯୁ ଅପ୍ରେରଣ୍ୟଳର ମୁକ୍ତ ପ୍ରଚାରିଗଜ ଅସ୍ତିତ୍ୱାରଦ ଚେଲେ କରିଲୁଛିଦୁଇଦୁ, ଯେନୁ କ୍ରିସ୍ତନୁ ଅଦରେ ମୂଳରେଣ୍ଟି ଆଗିରୁପନ୍ତ” (ଏଥେନ୍ 2:20).

ఈ సమయాన్ని తీవ్రంగా పోదలు, వాస్తవశాస్త్రాలు యేఉను ఒబ్బునే సేపేయస్తు మాడిదను. ఆ గుంటినొందిగి కన్నెరకు జనరు ఆతనస్తు హింబాలసిదురు - ఆదర అచరు కేవల త్రైణ్కలరాగి హింబాలసిదురు, భాగపాణినుపచ్చరాగి అల్ల. ఈ సమయచల్ల యేఉను దెవ్వగెళస్తు జడిస్తుపదుక్కు ఎల్లాతరద రొఱగెళస్తు ఎల్లా తరద బీనెగెళస్తు వాసిమాడుపదుక్కు అవలగే అధికార [అథవా “బల”]⁶ కేంట్టము. ఇల్లారువ మాతుగటు హిందిన యేఉనిన సేపేయస్తు వచ్చినుపంచదాగిదె (4:23; 9:35).

ஆடு வியப்பாரி கையீட்டிருப் பாய்வாரிட்டிலான், ஹஸ்ரது ஜன கோமங்கிருப் பலவு ஸ்தல் நம்யாப்பரீக் கௌநீரையீட்டிருப்பத்தாரிட்டு, தருவாய் மீணு அவற்றை அதனு பரலீாக்கீ கிளப்புரிக்க தக்கினவே, ஹவிதுதூந் (அவர்) மீலீ பருவாக பலவந்து ஸ்தீக்கிளனுப்பு எங்க வாழுந் மாகி஦னு (அபோன்டுலர் கூட்டுர்க்கு 1:8). சீ வாழுந்பு ஏரடு பரங்கு ஒஜ்ஞீராகிடு: மொடலனீயமு: பலதுநாட்டு மது ஏரங்கனீயமு, அதற் பலவந்து அவற்றை கையீட்டு. மீணுவின் வாழுந்பு ஹங்காச்தூமு நின்றாமு அதன் ஆரையெண்ண தக்கினவே நீரெபீல்து (அபோன்டுலர் கூட்டுர்க்கு 2:1-4). சீ பலத் துறிது ஒங்கு விபரதீய சீ கீங்கீ கையீட்டிருப் பலக்கீங்கிலா வீதூந்புத்தாரிடு: சீ நம்யாப்பால் அவறு இதரர் மீலீ அழைத் வாடு ஹவிதுதூந் பரங்கீங்கு பருவங்கீ மாடுவ நாமுதூந் அவற்றை கைநல்பீட்டிருப்பது (அபோன்டுலர் கூட்டுர்க்கு 8:14-19).

ಯೇಂವಿನ ಅಕ್ಕೆನ್ನಲಾಗಿ ಇರುವಂಥವರಿಗೆ, ಕೆಲವು ನಿಶ್ಚಯವಾದ ಅಹಂತೆಗಿರಬೇಕು. ಉದಾಹರಣೆಗೆ, ಯೂದನ ಲುತ್ತರಾಧಿಕಾರಿಯಾಗಿ ಅಲಸಿಸ್ಕೆಲಾಡಾಗ, “ಕರ್ತವ್ಯಾದ ಯೇಂನು ನಮ್ಮೆಲ್ಲ ಬರುತ್ತು ಹೋಗುತ್ತು ಇದ್ದ ಕಾಲವೆಲ್ಲಾ, ಅಂದರೆ ಯೋಹಾನನು ದೀಕ್ಷಾನ್ಯಾಸ ಮಾಡಿಸಿದ ದಿನ ಚೊದಲುಗೊಂಡು ಯೇಂನು ನಮ್ಮೆ ಬಳಿಯಂದ ಮೇಲಣಲೇಂಕವನ್ನೆಲದ

ದಿನದವರೆಗೂ” ಅಪ್ಪೊಸ್ತಲರೊಂದಿಗೆ ಆ ವೃತ್ತಿಯು ನಂಗಡಿಗನಾಗಿದ್ದಿರಬೇಕು. ಈ ಲೀತಿಯಾಗಿ ಯಾದನ ನಾನ್ಯಾನಿದಳ್ಳ ಏಜ ಕಿಸಿಕೊಂಡಿರುವ ಇತರ ಅಪ್ಪೊಸ್ತಲರೊಂದಿಗೆ “ಪುನರುತ್ತಾನಿದ ಚಿಷಯಿದಲ್ಲ ನಾಕ್ಕಿ ಹೆಚ್ಚಿದವನಾದನು” (ಅಪ್ಪೊಸ್ತಲರ ಕೃತ್ಯೇಗಳ 1:21, 22). ಆ ಅಪ್ಪೊಸ್ತಲರು ಯೇಸುವನ್ನು ಆತನು ಪುನರುತ್ತಾನೋನೊಂದ ನಂತರ ನೋಡಿದರು (1 ಕೆಲಿಂಥ 9:1) ಮತ್ತು ಅವರು ಕರ್ತನಿಂದ ಅಲನಲ್ಪಷ್ಟವರಾಗಿದ್ದರು ಎಂದು ಇತರೆ ವಾಕ್ಯಭಾಗಗೆ ಸೂಚಿಸುತ್ತದೆ (ಬಳೆನ 4:11).⁸

ಹೊನ ಒಡಂಬಡಿಕೆಯಲ್ಲ ಇನ್ನು ಮೂರು ಅಪ್ಪೊಸ್ತಲರ ಹಣಿಗಳನ್ನು ಮಾಡಲಾಗಿದೆ (ಮಾರ್ಕ 3:16-19; ಲಕ್ಷ 6:14-16; ಅಪ್ಪೊಸ್ತಲರ ಕೃತ್ಯೇಗಳ 1:13). ಈ ನಾಲ್ಕು ಹಣಿಗಳನ್ನು ಹೊಳೆಯಿಸಿ ನೋಡಿದಾಗ, ಗಮನಿಸುವಂಥಕ ವ್ಯತ್ಯಾಸವು ಹೆಸರುಗಳಲ್ಲ ಸ್ವಷ್ಟವಾಗಿ ವ್ಯಕ್ತವಾಗುತ್ತದೆ. ಈ ಜನರಿಗೆ ಕೆಲವು ನಾಲ್ಕು ಒಂದಕ್ಕಿಂತಲೂ ಹೆಚ್ಚಿನ ಹೆಸರು ಇದ್ದಿರುತ್ತವೆಂದು ಗ್ರಹಿಸುವಂದಲಂದ ಈ ವ್ಯತ್ಯಾಸವನ್ನು ಸರ್ಜಿಂಜಿ ಬಿವಳಿಸಬಹುದಾಗಿದೆ, ಹಣಿಯಲ್ಲಿರುವ ಹೆಸರುಗಳ ಕ್ರಮವು ಸ್ವಲ್ಪ ಇನ್ನಾಗಿ ಇವೆ.

ಎಲ್ಲ ಹಣಿಗಳಲ್ಲ, ಸೀಮೋನ, ಇವನಿಗೆ ಯೇಂನು ಹೆಚ್ಚನೆಂದು ಹೆಸರಿಸಿದನು ಇವನ ಹೆಸರು ಮೊದಲನೆಯದಾಗಿ ಕಾಣಿಸುತ್ತದೆ. ಅಪ್ಪೊಸ್ತಲರ ಚಂದ್ರದಲ್ಲ ಆತನು ನಾಯಕನಾಗಿ ಬೆಳೆದು ನಿಂತನು, ಇದನ್ನು ನುವಾರೆಗಳಿಂದ ಮತ್ತು ಅಪ್ಪೊಸ್ತಲರ ಕೃತ್ಯೇಗಳ ಛಾರಂಭದ ಅಧ್ಯಾಯಗಳಲ್ಲ ಸ್ವಷ್ಟವಾಗಿ ವ್ಯಕ್ತವಾಗಿದೆ. ಮತ್ತಾಯನ ಹಣಿಯಲ್ಲ, ಹೆಚ್ಚನು ತರುವಾಯ ಅವನ ನೆಹೊಳಿರ ಅಂತ್ರೇಯನ ಹೆಸರು ಇದೆ. ಬಲೀಗಳಿಂದ ಖೀನು ಸಿಡಿಯವಾಗ ಈ ವೃತ್ತಿಗಳ ಕರೆಯಲ್ಪಷ್ಟರು ಎಂದು ಹೂರಂಭದ ನುವಾರೆಯಲ್ಲ ದಾಬಾನಿಸಲಾಗಿದೆ (ನೋಡಿಲ 4:18-20ರ ಮೇಲನ ವಾಯಾವ್ಯಾನ). ನಂತರ, ಜಿಬಿದಾಯನ ಮಗನಾದ ಯಾಕೋಬು, ಅವನ ತಮ್ಮಿನಾದ ಯೋಹಾನನ ಹಣಿ ಮಾಡಲಾಗಿದೆ. ಯೇಂನು ಅವಲಬ್ಜಿಲಗೆ ಉಪನಾಮದಿಂದ “ಸಿಡಿಪನ ಮಲಿಗಳು” ಎಂದು ಕರೆದನು (ಮಾರ್ಕ 3:17). ಅವರ ಕರೆಯಬಿಕೆಯ ಸಹ ಮತ್ತಾಯನ ನುವಾರೆಯ ಛಾರಂಭದಲ್ಲ ದಾಬಾನಿಸಲಾಗಿದೆ (ನೋಡಿಲ 4:21, 22ರ ಮೇಲನ ವಾಯಾವ್ಯಾನ). ಹೆಚ್ತ, ಯಾಕೋಬು, ಮತ್ತು ಯೋಹಾನ ಇವರು ನಹಜಿಂಜಿ ಶಿಕ್ಷಣಿಗೆ ನಿಕಟವಾದ ಹಿಂಬಾಲಕರಾಗಿದ್ದರು. ಈ ಮೂರು ಜನರನ್ನು “ಅಂತರ್ಗತ ವ್ಯತ್ತಿ” ಎಂದು ಹೆಸರಿನಲಾಗಿತ್ತು, ಹೇಗೆಂದರೆ ಯೇಂನುಬಿನೆಂದಿಗೆ ಯಾವಾಗಲಾದರು ಹೊಳೆನುವದಕ್ಕೆ ಬಿಳೆಷ ಸೌಲಭ್ಯ ಹೊಂದಿದ್ದರು. ಯಾಯಿರನ ಮಗಳನ್ನು ಎಜ್ಜಿನಲು ಹೋದಾಗ (ಮಾರ್ಕ 5:37), ಯೇಂನು ರೂಹಾಂತರ ಹೊಂದುವಾಗ (17:1), ಮತ್ತು ಗೆಕ್ಕೆಮನೆ ತೋಟದಲ್ಲ ಇವರು ಮಾತ್ರವಿಭ್ರದ್ದರು (26:37).

ಯೋಹಾನ ನುವಾರೆಯಲ್ಲ ಫಿಳಿಪ್ಪನ ಹೆಸರು ಅನೇಕ ನಾಲ್ಕು ಸೂಚಿಸಲಾಗಿದೆ (ಯೋಹಾನ 1:44-46; 6:5-7; 12:20-22; 14:8). ಈತನು ಚೇತ್ತ ಮತ್ತು ಅಂತ್ರೇಯನಂತೆ ಬೆಂಕ್ಷಿಯಿದವನು (ಯೋಹಾನ 1:44). ಈತನೇ ನತಾನಯೀಲನನ್ನು ಯೇಂನುಬಿನಲ್ಲಿಗೆ ಕರೆ ತಂದವನು (ಯೋಹಾನ 1:45, 46). ಬಾತೋನೆಲೊಮಾಯನ ಹೆಸರು ತರುವಾಯ ಬಂದದಲಂದ, ಈತನನ್ನು ಕೆಲವರು ನತಾನಯೀಲನು ಎಂದು ನಂಬುತ್ತಾರೆ (ಯೋಹಾನ 1:45; 21:2). “ಬಾತೋನೆಲೊಮಾಯನು” “ಫೋಲಾಯಿ” ಅಥವಾ “ಹ್ಯಾಲೋಬಿ” ಎನ್ನುವ ಹೆಸರು ವೃತ್ತಿಯ ಮಗನಿಂದ ಕೆಲವರು ಗುರುತಿಸುತ್ತಾರೆ.⁹ ಫೋಂಬಿನಿಗೆ “ದಿದುಮು” ನೆಂದು ಸಹ ಕರೆಯುತ್ತಾರೆ (ಯೋಹಾನ 11:16; 20:24; 21:2); “ಫೋಂಮು” ಈ ಹೆಸರು ಅರೆಬಿಕ್ ಭಾಷೆಯಿಂದ ಬಂದಿದೆ, ಅದೇ ಲೀತಿ “ದಿದುಮು” ಗ್ರೀಕ್ ಭಾಷೆಯಿಂದ ಬಂದಿದೆ ಬಂದಕ್ಕೂರು ನಮುವಾಗಿದೆ; ಈ ಎರಡು ಹೆಸರುಗಳ ಅಥವಾ “ಅವಜೆ ಜವಜೆ” ಈ ಹೆಸರಿನಿಂದ ಆತನು ಅವಜೆ ಜವಜೆಯಾಗಿ ಹಣಿದವನಿಂದು ಉಹಳನೆ ಮಾಡಿಕೊಳ್ಳುತ್ತಾರೆ. ಸುಂಕದವನಾದ ಮತ್ತಾಯನು, ನಹ “ಲೆಬಿಯ”ನೆಂದು ಹಲಜಿತನಾಗಿದ್ದಾನೆ (ಮಾರ್ಕ 2:14), ಯೇಂನು

ಅತನನ್ನು ನುಂತರವನೂ ಮಾಡುವ ಕೇಂದ್ರದಿಂದ ಅತನ ಶಿಷ್ಯನಾಗುವದಕ್ಕೆ ಕರೆದನು (ಒ:೭ರ ಹೇಳಣ ವ್ಯಾಖ್ಯಾನ ನೋಡಿಲಿ).

ಯಾಕೋಬಿನು, ಬಹುಶಃ ಜಿಬಿಡಾಯನ ಮಗನಾಗಿದ್ದ ಮತ್ತು ಯೋಹಾನನ ನಹೊಡರ ನಿಂದ ಅತನನ್ನು ಇನ್ನುವಾಗಿ ಗುರುತಿಸುವದಕ್ಕಾಗಿ, ಅಲ್ಲಾಯನ ಮಗನೇಂದು ಕರೆಯಲಾಗಿದೆ. ಈತನು “ಜಿಕ್ಕೆ ಯಾಕೋಬಿ” (ಮಾರ್ಕ 15:40). ಅಥವಾ ಜಿಕ್ಕೆಪನಾದ ಯಾಕೋಬಿ ಎಂದು ಕರೆಯಿಸಿಕೊಳ್ಳುವ ಯಾಕೋಬಿ ಈತನೇ (NIV) ಆಗಿರಬಹುದು. ತದ್ವಾಯನು “ಯಾಕೋಬಿನ ಮಗನಾದ ಯೂದ” ನೆಂದು ಇತರ ಅಪೋಸ್ತಲರ ಹಣ್ಣಿಯಲ್ಲಿ ಇರುವಾತನು ಅತನೇ ಎಂದು ಬಂದು ಅಲೋಚನೆ ಇದೆ (ಲೂಕ 6:16; ಅಪೋಸ್ತಲರ ಕೃತ್ಯಗಳ 1:13). ಬಹುಶಃ “ತದ್ವಾಯನು” ಎಂದು ಮತ್ತಾಯ ಮತ್ತು ಮಾರ್ಕ ಅವರು ಉಪಯೋಗಿಸಿದ್ದಾರೆ ಅದಲಿಂದ ಇನ್ನುಲ್ಲಿಯೋಡ ಯಾದನೋಂದಿಗೆ ಗೊಂದಲವುಂಟು ಮಾಡುವದಕ್ಕಾಗಿ ಅಲ್ಲ; ಬಂದು ಸ್ಥಳದಲ್ಲಿ ಯೋಹಾನನು ಅವನನ್ನು “ಯಾದನೆಂದು (ಇನ್ನುಲ್ಲಿಯೋಡ ಅಲ್ಲ)” ಎಂದು ನೂಡಿಸಿದ್ದಾನೆ (ಯೋಹಾನ 14:22). “ತದ್ವಾಯನು” ಬದಲಾಗಿ (10:3; ಮಾರ್ಕ 3:18), ಕೆಲವು ಹಿಂದಿನ ಕ್ಯೆ ಬರಹಗಳಲ್ಲಿ “ಲೆಜಿಯಾ” ಎಂದು ಬರೆಯಲಾಗಿದೆ. ಮತಾಜಿಮಾನಿಯಾದ ಸಿವೋನೆ, ಈ ಭಾಗದಲ್ಲಿ ಸ್ವತ್ವವಾಗಿ “ಕಾನಾನವನಾದ ಸಿಬಿಯೋನೆ” (NRSV) ಆಗಿದ್ದಾನೆ. Jack P. Lewis ರವರು ಈ ಲೀಟಿಯಾಗಿ ಬಿಂಬಿಸಿದ್ದಾರೆ. “ಕಾನಾನ್ಯನು ಎಂದು *kana*, ಎಂಬ ಹಿಂಬನು ಹದಿದಿಂದ ತೆಗೆದುಕೊಳ್ಳಲಾಗಿದೆ, ಅದರ ಅಥವಾ ‘ಉತ್ಪಾಡಿಯಾದ.’”¹⁰ ಈತನನ್ನು ಪರೀಕ್ಷೆನಲ್ಲಿ, ಲೂಕನು “ಮತಾಜಿಮಾನಿ” ಎಂದು ಅನುವಾದಿಸಿರುವ ರೀತೆ ಹದ *zēlōtēs*, ಉಪಯೋಗಿಸಿದ್ದಾನೆ (ಲೂಕ 6:15; ಅಪೋಸ್ತಲರ ಕೃತ್ಯಗಳ 1:13).

ಅತನ ಹೆಸರು ನೇಲಿನದ ಅಪೋಸ್ತಲರ ಕೃತ್ಯಗಳ 1:13ನ್ನು ಹೊರತುಪಡಿಸಿ, ಇನ್ನುಲ್ಲಿಯೋಡ ಯಾದನು ತ್ರಿಯೋಂದು ಹಣ್ಣಿಯಲ್ಲ ಹೆಸರು ತೊನೆಯಲ್ಲಿಯೇ ಇದೆ. ಯೇಣುಬಿಗೆ ನಂಜಕೆ ದೇಶೋಕ ಮಾಡಿರುವ ಬಿಷಯವನ್ನು ಅವನ ಉತ್ತರಾಧಿಕಾರಿಯನ್ನಾಗಿ ಮತ್ತಾಯನಿಗೆ ಆಲಸಿಕೊಳ್ಳುವಾಗ ಅಲ್ಲ ತ್ರಿಯೋಂಗಿಸಿರುವದು ಅಪೋಸ್ತಲರ ಕೃತ್ಯಗಳು 1:25, 26ರಲ್ಲಿ ದಾಖಲಾಗಿದೆ. “ಇನ್ನುಲ್ಲಿಯೋಡ” ಎನ್ನುವದಕ್ಕೆ ಬಹುಶಃ ಅದರ ಅಥವಾ “ಕೆಯೋಡ ಉಲಿನವನು,” ಈ ಹಣ್ಣಿಂದ ಯಾದಾಯ ಹ್ರಾಂತದಲ್ಲದೆ (ಯೋಹಾಂತ 15:25).¹¹ ಇದು ಸಿಜವಾಗಿದ್ದರೆ, ಯಾದನು ಮಾತ್ರ ಗಾಲಾಯದವನಲ್ಲದೆ ಬೀರೆ ಸ್ಥಳದ ಅಪೋಸ್ತಲನವನವನಾಗಿದ್ದಾನೆ. ಈ ಶಬ್ದದ ಅಥವಾ ಬಿರಂಜಿ ಮಾಡುವ ಇತರರು ಈ ಲೀಟಿಯಾಗಿ ಹೇಳಿದ್ದಾರೆ: “ಗುತ್ತಫಾತಕ,” “ದೈನ್ಯಾಹಿ,” “ಕೆಂಪು ಕಳೆಯುವನು,” “ರೇಗಿನುವ ತಲೆ,” “ಕೆಂಪು ಬಳ್ಳಿ ಬಳ್ಳಿ ಹಾಕುವವನು,” ಮತ್ತು “ಹದಮಾಡಿದ ಜರ್ಮಜಿಲ ಹೊರುವವನು.”¹² ಹಿಂದಿನ ಕಾಲದ ಅನೇಕ ಕ್ಯೆ ಬರಹಗಳಲ್ಲಿ ಈತನ ತಂಡೆ “ಸಿಬಿಯೋನ ಇನ್ನುಲ್ಲಿಯೋಡ” ನೆಂದು ತಿಳಿಸುತ್ತಾರೆ (ಯೋಹಾನ 6:71). ಈತನಿಗೆ ಹಿಡಿದುಕೊಳ್ಳು ಯಾದನು ಕಳ್ಳನಾಗಿದ್ದನು (ಯೋಹಾನ 12:6). “ಹಸ್ತರಂಡು ಮಂದಿಯಾದ ಸಿಮ್ಮಿನ್ನು ನಾನು ಅಲಸಿ ತೆಗೆದುಕೊಂಡೆನಲ್ಲವೋ? ಸಿಮ್ಮಿಲ್ಲಿಯೂ ಒಬ್ಬನು ಸೈತಾನನ ಮಗನಾಗಿದ್ದಾನೆ” ಎಂದು ಯೇಣು ಬಂದು ಸಂದರ್ಭದಲ್ಲಿ ಅವನ ಬಿಷಯವಾಗಿ ಹೇಳಿದನು (ಯೋಹಾನ 6:70, 71).

ಯೇಣು ಈ ಹಸ್ತರಂಡು ಜಿನರು ಬೀರೆ ಬೀರೆ ಹಿಸ್ತೆಲೆಯಂದ ಬಂದವರಾಗಿದ್ದರೂ ಅವರನ್ನು ಆಲಸಿಕೊಂಡನು. ಅವರು ನಾಮಾನ್ಯರಂತೆ ಇದ್ದರು, ಅವರು ವ್ಯಾಖ್ಯಾನಪುಷ್ಟ ಸ್ವಭಾವ ಹೊಂದಿದ್ದರು, ಮತ್ತು ವ್ಯಾಖ್ಯಾನಪುಷ್ಟ ಪ್ರಪ್ತಿ ಹೊಂದಿದ್ದರು. ಹೆತ್ತನು ಅವನರವಾದಿಯಾಗಿದ್ದು ಯೋಜನೆ ಮಾಡುವ ಮೊದಲೆ ಅತನು ಕೆಲವು ನಾಲ್ಕಿ ಮಾತಾಡುವವನಾಗಿದ್ದನು (14:28; 26:33, 35). ತೋಮನು ಒಬ್ಬ ನಿರಾಶವಾದಿಯಾಗಿದ್ದನು (ಕೆಲವರು ವಾಸ್ತವವಾದಿ ಅಗಿದ್ದನು ಎಂದು ಹೇಳುವರು) ಅತನು ಕಲಾತುಕೊಂಡಿದ್ದನು ಅತನು ಸ್ವಿಕಾರಮಾಡುವ

ಮೂದಲೆ ಅತನಿಗೆ ನಾಡಿ ಅಥಾರ ಬೀಕಾಗುತ್ತಿತ್ತು (ಯೋಹಾನ 11:16; 20:24, 25). ಮತ್ತಾಭಿಮಾನಿಯಾದ ಸಿಬಿಯೇನನು ಮುಷ್ಟುಮರೆಯಲ್ಲದೆ ರೋಮಸ್ತರ ವೀಲಿಯಾಗಿದ್ದನು ಮತ್ತು ಅವರ ಕೈಗೊಂಬೆಯಾಗಿರುವ ರಾಜರುಗಳನ್ನು, ಹೆರೇಳದರನ್ನು ಮತ್ತು ತೆಲಗೆ ವರ್ಣಿಸಿದ್ದರನ್ನು ದ್ವೇಷಿಸುತ್ತಿದ್ದನು. ಹಾನ್ಯಸ್ವರ್ವರವನ್ನೆಂದರೆ, ಈತನು ತರುವಾಯ ಸುಂಕದವನಾದ ಮತ್ತಾಯನೊಂದಿಗೆ ಜೀವತೆ ಅಪ್ರೋಷ್ಟಲನಾದನು. ಯೇಸುವಿನ ಶೈಷ್ಟಕೆ ನಾವು ನೇರಾಡುತ್ತೇವೆ ಅನೇಕ ಗುಂಟಿಗೆ ಸೇಲದವರನ್ನು ವೈಯತ್ತಿಕವಾಗಿ ತೆಗೆದುಹೊಂಡನು ಮತ್ತು ಅವರನ್ನು ನಂಯಿತ್ತ ಸೇವಾದಾಜವನ್ನುಗಿ ರೂಪಿಸಿದನು. ಅವರೆಲ್ಲರು ಒಬ್ಬಾಗಿ, “ಇಡಿ ಲೋಕವನ್ನೆ ಮೇಲೆ ಕೆಳಗೆ ಆಗುವಂತೆ ತರುಗಿಸಿದರು” (ಸೋಂಡಿಲ ಅಪ್ರೋಷ್ಟಲರ ಕೃತ್ಯೇಶು 17:6; KJV).

ಇನ್ನೆರಡು ಜಿನರನ್ನು ಆದೇಶಿಸಿ ಕಳುಹಿಸುವವು (10:5-15)

“ಕೇ ಹನ್ನೆರಡು ಮಂದಿಯನ್ನು ಯೇಸು ಕಳುಹಿಸಿದನು. ಕಳುಹಿಸುವಾಗ ಅವರಿಗೆ ಅಪ್ಪಣಿ ಹೊಬ್ಬಿದ್ದೆಂದರೆ -

ಅನ್ಯಜನಗಳ ಕಡೆಗೆ ಹೋಗಬೇಳಿಲ, ಸಮಾಯರ ಉರೋಳಿಗೆ ಕಾಳಿದಬೇಳಿಲ; **“ಆವರನ್ನು ಜಟ್ಟಿ ತಿಫ್ಸಿಕೆಂಡ ಕುಲಗಳಿಂತಿರುವ ಇತ್ತಾಯೀಲನ ಮನೆತನದರೆ ಬಳಗೆ ಹೋಗಿಲಿ.** **“ಹರೆಲೋಕರಾಜ್ಯವು ಸಭಿಯವಾಯಿತೆಂದು ನಾಲ ಹೇಳತ್ತು ಹೋಗಿಲಿ.** **“ರೋಗಿಗಳನ್ನು ಸ್ವಷ್ಟಿಸುವಾದಿಲ, ನತ್ತುವರನ್ನು ಬಾಧಿಸಿಲ, ಕುಕ್ಕತ್ತಿದವರನ್ನು ಖಚಿತಾದಿಲ, ದೆಪ್ಪಗಳನ್ನು ಜಡಿಸಿಲ; ಅಜಿತವಾಗಿ ಹೋಂದಿದ್ದಿಲ, ಅಜಿತವಾಗಿ ಕೊಡಿಲ.** **“ಸಿಮ್ಮೆ ಹಬ್ಬಿಗೆಳಳು ಹೊಸ್ಸು ಹಣ ದುಡ್ಡಗಳನ್ನು ದಾಲಗೆ ಹಸಿಬಿಯನ್ನು** ¹⁰ **“ಎರಡು ಅಂಗಿ ಕೆರ ತೋಲು ಮೊದಲಾದಪ್ರಾಗಿನ್ನು ನೋಲಿಕೊಳ್ಳಬೇಳಿಲ. ಅಂತ ಅಂಬಲಗೆ ಯೋಗ್ಯನಷ್ಟೆ-**

“ಸಿಂಪ್ರ ಯಾವದೇಂದು ಉಲಗೆ ಅಥವಾ ಹಳ್ಳಗೆ ನೇಲದಾಗ ಅಳ್ಳ ಯೋಗ್ಯರು ಯಾರೆಂದು ವಿಜಾರಣೆ ಮಾಡಿ ಮುಂದಕ್ಕೆ ಹೋರಡುವ ತನಕ ಅವರಲ್ಲೇ ಇಲ್ಲ. ¹² **ಅ ಮನೆಯೆಂದಕ್ಕೆ ಹೋಗಬಾಗ ಶಭವಾಗಾಗ ಅನ್ನಿಲ.** ¹³ **ಅ ಮನೆಯವರು ಯೋಗ್ಯರಾಗಿದ್ದರೆ ಸಿಮ್ಮೆ ಆತಿವಾದವ್ಯ ಅವರಿಗೆ ಆಗಾ; ಅಯೋಗ್ಯರಾಗಿದ್ದರೆ ಸಿಮ್ಮೆ ಆತಿವಾದವ್ಯ ಸಿಮ್ಮೆಗೆ ಹಿಂದಕ್ಕೆ ಬರಲ.** ¹⁴ **ಯಾರಾದರೂ ಸಿಮ್ಮೆನ್ನು ಸೇಲಹಿಕೊಳ್ಳದೆಯೋ ಸಿಮ್ಮೆ ವಾಕ್ಯಗಳನ್ನು ಕೇಳದೆಯೂ ಹೋದರೆ ಸಿಂಪ್ರ ಅ ಮನೆಯನ್ನಾಗಲ ಅ ಉರಣ್ಣಾಗಲ ಜಟ್ಟಿ ಹೊರಡುವಾಗ ಸಿಮ್ಮೆ ಕಾಲಗೆ ಹತ್ತಿದ ಘಾಳನ್ನು ರೂಪಿಸಿಜಿಲ.** ¹⁵ **ನಾಜ್ಯಯಿಜಿಾರಣೆಯ ದಿನದಲ್ಲ ಅಂಥ ಉಲನ ಗತಿಯೂ ನೋದೊಂಬ್ಯೋ ಗಮೋರಣಗಳ ಸೀಮೆಯಗೆಗಿಂತಲೂ ಕಲಣವಾಗಿರುವವು ಎಂದು ಸಿಮ್ಮೆಗೆ ನಕ್ಯಾದಾಗಿ ಹೇಳತ್ತುಣಿ.**

ಯೇಸು ತನ್ನ ಅಪ್ರೋಷ್ಟಲರನ್ನು ಹತ್ತಿರಕ್ಕೆ ಕರೆದನು ಅವರು ಬಂದ ನಂತರ (10:1) ಅವರ ಹೆಸರಾಗಳ ಹಣಿಯನ್ನು ಕೊಡುತ್ತಿದ್ದಾನೆ (10:2-4), ಅತನ ಹಲಬಿತವಾದ ಸೇವೆಗಾಗಿ ಯೇಸು ಕೊಟ್ಟರುವ ಬಿಳೆಷ ನಲಕೆ ನಜಕಿನೆಂದರನ್ನು ಮತ್ತಾಯನು ಸೇಲಹಿಡ್ದಾನೆ (10:5-15).

ವಜನಿಗಳು 5, 6. ಅಪ್ರೋಷ್ಟಲರು ಹೊರಣು ಹೋಗಿರುವವು, ಅವರ ಸೇಭಾಕಾಯ, ಅಥವಾ ಹಿಂತಿರು ಬಂದಿರುವದರ ಕುಲತು ಸಿದ್ಧಿಷ್ಟವಾದ ವಿಷಯ ಕೊಟ್ಟರುವದಿಲ್ಲ. ಈ ಇನ್ನೆರಡು ಮಂದಿಯನ್ನು ಯೇಸು ಕಳುಹಿಸುವಾಗ ಅವರಿಗೆ ಅಪ್ಪಣಿಕೊಟ್ಟಿ ನಂತರವೇ ಕಳುಹಿಸಿದನು ಎಂದು ಮತ್ತಾಯನು ನರಾಗವಾಗಿ ಬರೆದಿದ್ದಾನೆ. “ಕಳುಹಿಸಿದನು” ಎಂದು ಅಥವಾ ಕೊಡುವ ಅನುವಾದಿಸಿರುವ ಗ್ರೀಕ್ “ಪಾಸ್ಟೆಲ್ಲೋ” ಅಪ್ರೋಷ್ಟಲ “ಎಂಬ ನಾಮವೆಡಕ್ಕೆ ನಂಬಿಂಧಿಸಿದಿದ್ದಾಗಿದೆ. ಅಪ್ರೋಷ್ಟಲರನ್ನು “ಇಖ್ವಿಲಿಬ್ರಾಗಿ” ಕಳುಹಿಸಿದನೆಂದು ಮಾತ್ರ 6:7ರಲ್ಲ ನೂಡಿಸುತ್ತದೆ. “ಅಪ್ಪಣಿ ಕೊಡು” (parangellō) ಎಂದು ಅನುವಾದಿ

ಸಿರುವ ಶ್ರಯ ಹದವು ಹೊನ ಒಡಂಬಿಡಿಕೆಯಲ್ಲ ಮೂರತ್ತು ನಾಲಗಿಂತಲೂ ಹೆಚ್ಚಾಗಿ ಕಾಣಿಸುತ್ತದೆ ಮತ್ತು ಇದನ್ನು ಬೀರೆ ಬೀರೆ ವಿಧಿದಲ್ಲಿ ಅನುವಾದಿಸಲಾಗಿದೆ. ಅದನ್ನು ಸ್ವೇಚ್ಛಾದ ಪದದಂತೆ, ನಾಯ ಶಾಸ್ತ್ರದ ಹದ, ಸಿಹಿಶಾಸ್ತ್ರ ಹದ, ಚೈದ್ಯಶಿಯ ಹದ ಮತ್ತು ಅನ್ಯಾನ್ಯ ಪದವಾದ ಅಥವಾ ತಂತ್ರ ಕೌಶಲ್ಯತೆಯನ್ನು ನೂಜಿಸುವ ಹದವೆಂದು ಸ್ವೀಕರಿಸಲಾಗಿದೆ. ಒಪ್ಪಂದಕ್ಕೆ ಬಳ್ಳಾಗಿರಿಯ ಅನಿವಾರ್ಯ ಆಲೋಚನೆ ಇದು ಹೊಂದಿದೆ. ಕೊಟ್ಟರುವ ಅಪ್ಪಣಿಗೆ ವಿಧೇಯತೆಯಷ್ಟುವನಾಗಿರಲು ನಂಬಾಲು ಮಾಡಲಾಗಿದೆ.

ಯೇಣು ಅನ್ಯ ಜಿನಗಳ ಕಡೆಗೆ ಹೋಗಿ ಬೀಡಿಲ, ನಮಾಯೀರ ಉರೈಳಗೆ ಕಾಳಿದ ಬೀಡಿಲಿ; ಇವರನ್ನು ಜಟ್ಟಿ ತಿಖಿಸಿಕೊಂಡ ಕುಲಗಳಂತಿರುವ ಇನ್ನೂಯೀಲನ ಮನೆತನದವರ ಬಳಗೆ ಹೋಗಿಲ ಎಂದು ಹನ್ನೆರಡು ಜನಲಿಗೆ ಆಜ್ಞಾಹಿಸಿದ್ದಾನೆ. ಇಂಥಿಂದ ಕಟ್ಟಪ್ಪಣಿಯ ಬೀರೆ ನುವಾರೆಗಳಲ್ಲ ಪುನರಾವರಣನೆ ಆಗಿರುವದಲ್ಲಿ, ಎಷ್ಟು ಜನರನ್ನು ಕಳುಹಿಸುವಾಗಲೂ ಇದು ಬೀಕಾಗಿರಬಲ್ಲ. ಯೇಣು ತನ್ನ ಅಪ್ಪಾನ್ತಲರನ್ನು “ತಾನು ಹೋಗಿ ಬೀಕೆಂದಿದ್ದ ತ್ವರಿಯೊಂದಾಗಲಿಗೂ ತ್ವರಿಯೊಂದು ನ್ಯಾಂಕನ್ನು ಕಳುಹಿಸುತ್ತಿದ್ದನು” (ಲೂಕ್ 10:1). ಅಪ್ಪಾನ್ತಲರ ಮೇಲೆ ಹಾಕಿರುವ ನಿಬಂಧನಾಗಳು ತನ್ನ ಸ್ವಂತ ಸೇವೆಯನ್ನು ಬಿವಲಸಿ ಹೇಳದ ಮಾನ್ಯತೆಯನ್ನು ನಿಲನ್ನಮಾನವಾಗಿವೆ. “ತಿಖಿಸಿಕೊಂಡ ಕುಲಗಳಂತಿರುವ ಇನ್ನೂಯೀಲನ ಮನೆತನದವರ ಬಳಗೆ ನಾನು ಕಳುಹಿಸಲ್ಪಟ್ಟವನು” ಎಂದು ಹೇಳಿದನು (ಇತ್ 24:4). ದೇವರ ಜನರು ಕುಲಗಳಂತೆ ದಾಲತಪ್ಪಿ ಬೆಣ್ಣಿಗಳಲ್ಲಿ ಜದುಲಿದಂತೆ ಜದುಲಹೋಗಿದ್ದರು ಎಂದು ಈ ರೂಪಕಾಲಂಕಾರವು ವರ್ಣಿಸುತ್ತದೆ (ನೋಡಿಲ ಯೋಜಿ 53:1; ಯೇರೆಬಿಳಿಯ 50:6; ಯೆಹೆಜ್ಜೀಲ 34:11-16; 1 ಹೇತು 2:25). “ತೇ ಒಟ್ಟಿಗಳಿಸುವಿಕೆಯನ್ನು” “ಮೇಸ್ಸಿಲಿಯನ ಕಾಲ ಅರುಣೋದಯವಾದಂತೆಯೇ” ಎಂದು Robert H. Mounce ರವರು ನೋಡಿದ್ದಾರೆ.¹³

ಅವರು ಕೇವಲ ಯೆಹೂದ್ಯ ಜಿನಾಗದೆಗೆ ಹೋಗುವಂತೆ ಯೇಣು ಕೊಟ್ಟರುವ ಮಾಗ್ದದಶನವು ಹನ್ನೆರಡು ಜನಲಿಗೆ ನಿಬಂಧಿಸಲಾಗಿತ್ತು. “ಅವರು ಉತ್ತರದಲ್ಲಿರುವ ಸಿಲಿಯಾಕ್ಕೆ ಹೋಗಿ ಬಾರದಾಗಿತ್ತು. ಇಲ್ಲವೇ ಹೆಚ್ಚಿನ ಅನ್ಯ ಜನರಿರುವ ದೇಕೆಪ್ಪೋಣ ಶ್ರಾಂತಕ್ಕೆ ಅವರು ತ್ವರೇಣಿಸಲಾಲ್ಲ”¹⁴ ಎಂದು William Barclay ರವರು ಗಮನಿಸಿದ್ದಾರೆ. ಅವರು ದಕ್ಷಿಣಕ್ಕೂ ಮತ್ತು “ನಮಾಯೀರ ಹಣ್ಣಿಣಕ್ಕೂ ತ್ವರೇಣ ಮಾಡಲು” ನಿಬಂಧಿಸಲಾಗಿತ್ತು. “ತೇ ಅಪ್ಪಣಿಯ ಹಲಿಣಾಮ ... ಈ ಹನ್ನೆರಡು ಜನರ ಗಳಾಯಿಕ್ಕೆ ಹೋಗುವ ತ್ವರಿತ ತ್ವರಿತ ಮಿತಗೊಳಿಸಲಾಗಿತ್ತು.”¹⁵ 10:23ರಲ್ಲ, ಅವರು “ಇನ್ನೂಯೀಲನ ಹಣ್ಣಿಗಳ ಮುಖಾಂತರ” ಹೋಗಬೇಕು, ಅದು ಗಳಾಯಿಕ್ಕಿಂತಲೂ ಹೆಚ್ಚಾಗಿ ಒಳಗೊಂಡಿದೆ ಎಂದು ಯೇಣು ಹೇಳಿದನು.

ಅಪ್ಪೋನ್ತಲಿರ ಮೇಲೆ ಯಾಕೆ ಈ ಇತಿಹಾಸಿಗಳ ಹಾಕಲ್ಪಟ್ಟವು? ಅದಕ್ಕೆ ಅನೇಕ ಉತ್ತರಗಳ ಕೊಡಬಹುದು. (1) ಯೆಹೂದ್ಯರ ಮತ್ತು ಅನ್ಯರ ಮಧ್ಯ ಮತ್ತು ಯೆಹೂದ್ಯರು ಮತ್ತು ನಮಾಯೀದವರು¹⁶ ಮಧ್ಯದಲ್ಲಿ ದೊಡ್ಡದಾದ ಶೂವರಭಾಷ್ಯಾಂಶವಿದ್ದಿತು. ನಹಜವಾಗಿ, ಎಲ್ಲಾ ಜನಲಿಗೆ ರಕ್ಷಣಿಯನ್ನು ತರತ್ತದೆ ಯೇಣುವಿನ ಸೇವೆಯಾಗಿತ್ತೆಂದು ಒಬ್ಬನು ನೆನಪು ಮಾಡಿಕೊಳ್ಳಬೇಕಾಗಿದೆ. ಅಂತಿಮವಾಗಿ ಆತನು ತನ್ನ ಶಿಕ್ಷರನ್ನು “ಎಲ್ಲ ದೇಶಗಳಗೆ” ಮತ್ತು “ನರವನ್ನುಸ್ತಿಗೆ” ಕಳುಹಿಸಿದನು (28:19; ಮಾರ್ಕ 16:15). (2) ಯೆಹೂದ್ಯರು ಮುಂದೆ ಬರುವ ದೇವರ ರಾಜ್ಯಕ್ಕಾಗಿ ಹೆಚ್ಚಾಗಿ ಸಿದ್ಧರಾಗಿದ್ದರು. “ಕೊಯಲ್ಲಿಗೆ ಸಿದ್ಧವಾಗಿರುವ ಸುಗ್ರಿಯ ಭಾಗದಲ್ಲಿ ಕೆಲಸಗಾರರನ್ನು ಕಳುಹಿಸುವದು ಉತ್ತಮಕಾಯೀವಾಗಿದೆ.”¹⁷ (3) ಅಪ್ಪೋನ್ತಲಿಗೆ ನಮಯ ಬಿತಗೊಳಿಸಲಾಗಿತ್ತು; ಅದಕ್ಕಾಗಿ, ಈ ನಮಯ ದಲ್ಲಿಯೇ ಅವರು ಎಲ್ಲಾ ಇನ್ನೂಯೀಲ್ಯರ ಹಣ್ಣಿಗಳನ್ನು ಮುಷ್ಟಲು ಆಗುತ್ತಿರಬಲ್ಲ. (4) “ರಕ್ಷಣಿಯ ಮೊದಲು ಯೆಹೂದ್ಯರಿಗೂ ಮತ್ತು ಗ್ರಿಕರಿಗೂ ನಹ ಇತ್ತು” (ರೋಮಾತ್ತರ 1:16). ಮೊದಲು

ಯೆಹುದ್ಯರು ಸುವಾತೇ ಕೇಳುವ ಅವಕಾಶ ಸಿಗುವವರಿಗೆ ಅನ್ಯ ಜನಾಂಗಕ್ಕೆ ಸುವಾತೇ ನಾರಾಲ್ಲ (ಅಪ್ರೋಸ್ತಲರ ಕೃತ್ಯಗಳು 10).

ವಣಿ 7. ಅಪ್ರೋಸ್ತಲಿಗೆ ಕೇವಲ ಸೇವೆ ಕೊಡಲಿಲ್ಲ. ಆದರೆ ಅವರು ನಾರಬೀ ಕಾಗಿಯ ಸಂದೇಶವನ್ನು ನೆಕ ಕೊಡಲಾಗಿತ್ತು, ಅವರು ನಾಯಾತ್ರು ಹೋಗುವಾಗ, ಅವರು ಜನಲಿಗೆ ಹರಲೋಕ ರಾಜ್ಯವು ನಬಿಉತ್ವಾಯಿತೆಂದು ನಾಲ ಹೇಳಬೇಕು. ಇದು ಅವಲಿಗೆ ಮುಖ್ಯ ಸಂದೇಶವಾಗಿರುವಾಗ, ಇದರ ಆಷಾದ ಅಥವಾ ತುಲಿತ ವಿವರಿಸಿದರೆಂಬುದರಿಳ್ಳ ಸಂಶಯಿಬಿಲ್ಲ. ಯೋಹಾನನು ಮತ್ತು ಯೇಸು ನಾಲಿದ ಸಂದೇಶ ಮೂಲ ಅಂತ ಒಂದೇ ಅಗಿತ್ತು (ಸೋಽಡಿಲ ವಾಯ್ಯಾನ 3:2; 4:17). ಹರಲೋಕ ರಾಜ್ಯ “ಹತ್ತಿರವಾಗಿದೆ” ಎನ್ನುಪ್ರಯ ಅದು ಇನ್ನು ಬಂದಿಲ್ಲವೆಂದಧ್ರು, ಆದರೆ ಅದು ಅತಿ ಪೇಗವಾಗಿ ನಬಿಉತ್ವಾಯಿಂಧದ್ವಾಗಿದೆ. ಇದನ್ನು ಶ್ರುತಿಸಿದ ಕೆಲವು ವರ್ಣಗಳ ತರುವಾಯ, ಹರಲೋಕ ರಾಜ್ಯವು - ಯೇಸುವಿನ ಪ್ರವಾದನೆಗಳು ಕಡೆಗಾಣಿಸುವಂತೆ - ಪ್ರಬಲವಾಗಿ ಬಂದಿದೆ (ಮಾರ್ಕ 9:1; ಅಪ್ರೋಸ್ತಲರ ಕೃತ್ಯಗಳು 1:8; 2:1-4, 29-36). ಒಬ್ಬನು ದೇವರ ರಾಜ್ಯ ಇನ್ನು ಬಂದಿಲ್ಲ, ಅಥವಾ ಅದು ಇನ್ನು ಬರುವದು ದೂರವಿದೆ ಎಂದು ಹೋಧಿಸುವಾಗ, ಇದು ಹೊನ ಒಡಂಬಡಿಕೆಯ ಅಧಿಕಾರವುಷ್ಟ ಬೋಧನೆಯನ್ನು ನಿರಾಕರಿಸುವದಾಗಿದೆ (1 ಕೊಲಿಂಥ 15:24, 25; ಕೊಲನ್ಸ್ 1:13; ಇತ್ಯಾದಿ 12:28; ಶ್ರುತಿಗಳಿ 1:9; 6:10ರ ಮೇಂಬರ ವಾಯ್ಯಾನ ಸೋಽಡಿಲ).

ವಣಿ 8. ಅಪ್ರೋಸ್ತಲರು ಕೇವಲ ಬೋಧಿಸುವದು ಮಾತ್ರವಲ್ಲದೆ, ಸುವಾತೇಯ ಕರ್ಯಾಚಾರಾದಲ್ಲಿ ಮತ್ತು ಅದರ ಸತ್ಯ ನಂತರಿಯನ್ನು ನಿಖಿಯಹಡಿಸಲು ಅವರು ಅಧ್ಯಾತ್ಮರಾಜನ್ನು ಮಾಡುತ್ತಿದ್ದರು; ಅವರು ರೋಗಿಗಳನ್ನು ಗುಣಹಡಿಸುತ್ತಿದ್ದರು, ಕುಷ್ಣರೋಗಿಗಳನ್ನು ಸ್ವಷ್ಟ ಮಾಡುತ್ತಿದ್ದರು, ಮತ್ತು ದೈವಗಳನ್ನು ಜಡಿಸುತ್ತಿದ್ದರು. ಯೇಸು ಕ್ರಾನಿಲೇ ರೋಗಿಗಳನ್ನು ಗುಣಹಡಿಸಿರುವನು (4:23, 24; 8:5-16; 9:1-8, 20-22, 27-31, 35). ನತ್ತವರಿಸುವ ಎಜ್ಞಾನಿದನು (9:18-26), ಸ್ವಷ್ಟಮಾಡಿದನು (8:1-4) ಮತ್ತು ದೈವಗಳನ್ನು ಜಡಿಸಿದನು (4:24; 8:16, 28-34; 9:32-34). ಅಪ್ರೋಸ್ತಲರು ಯೇಸುವಿನ ಹೆಜ್ಜೆಜಾಡಿನಲ್ಲ ನಡೆಯುತ್ತಿದ್ದರು.

ಈ ಅಧ್ಯಾತ್ಮರಾಜ ಅಪ್ರೋಸ್ತಲರ ಸಂದೇಶವನ್ನು ದೃಢಪಡಿಸುವ ನೂತನಕರ್ಗಳಂತೆ ಕಾಯ್ದೆಮಾಡುತ್ತವೆ (ಮಾರ್ಕ 16:17, 18; ಇತ್ಯಾದಿ 2:3, 4). ಅವರು ತಮ್ಮ ಬಲವನ್ನು ತ್ರದಿಂಜಿಸುವ ಲುಧೇಶಕ್ಕಾಗಿ ಮಾತ್ರ ಅಪುಗಳನ್ನು ಮಾಡಲಿಲ್ಲ, ಹೊರತಾಗಿ, ಅವರು ನಾಯಕ ಸುವಾತೇಯ ದೇವಲಿಂದ ಬಂದಿರುವದೆಂದು ತಿಳಿಸುವ ಲುಧೇಶಕ್ಕಾಗಿ ಅಧ್ಯಾತ್ಮರಾಜನ್ನು ಮಾಡುತ್ತಿದ್ದರು. ಹಸ್ತೀರಂಡು ಜನರು - ಮತ್ತು ತರುವಾಯ ಎಷ್ಟುತ್ತು ಜನರು ನಿಜವಾಗಿಯೂ ರೋಗಿಗಳನ್ನು ಗುಣಹಡಿಸಲು ಮತ್ತು ದೈವಗಳನ್ನು ಉಡಿಸಲು ನಾಮಧ್ಯಾವುಷ್ಟಪರಾಗಿದ್ದರೆಂದು ಇತರ ಸುವಾತೇಗಳಿಂದ ಸ್ವಷ್ಟವಾಗಿದೆ (ಮಾರ್ಕ 6:12, 13; ಲಕ 9:6; 10:17). ಅಪ್ಪು ಮಾತ್ರವಲ್ಲದೆ, ಅಪ್ರೋಸ್ತಲರ ಕೃತ್ಯಗಳಲ್ಲಿ ಅಪ್ರೋಸ್ತಲರು ಸತ್ತವರಿಸುವ ಎಜ್ಞಾನಿದ ವಾರದು ಉದಾಹರಣೆಗಳನ್ನು ದಾಖಲಿಸಲಾಗಿದೆ (ಅಪ್ರೋಸ್ತಲರ ಕೃತ್ಯಗಳು 9:36-43; 20:9-12).

ಉಚಿತವಾಗಿ ಹೊಂದಿದ್ದಿಲ್ಲ, ಉಚಿತವಾಗಿ ಹೊಡಿಲ್ಲ, ಎಂದು ಯೇಸು ಅಪ್ರೋಸ್ತಲಿಗೆ ಹೇಳಿದನು. ಈ ಅಧ್ಯಾತ್ಮ ಬಲವನ್ನು ಯಾವುದೇ ಕ್ರಯಿಬಿಲ್ದೆ ಹೊಂದಿದರು. ಇದು ಉಚಿತವಾಗಿ ಹೊಡಲ್ಪಟ್ಟಿದೆ, ಮತ್ತು ಇದು ಅವಶ್ಯಕತೆ ಇರುವಂಥವಲಿಗೆ ಯಾವುದೇ ಕ್ರಯಿಬಿಲ್ದೆ ಅವರು ತ್ರಯೋಗ ಮಾಡುತ್ತಿದ್ದರು. ಹೋಣಗಾರರು ತಮ್ಮಲ್ಲ ದೊಡ್ಡ ಶಕ್ತಿಯದೆ ಎಂದು ವೇಣ ಹಾಕಿಕೊಳ್ಳುವರು, ಮತ್ತು ಅವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಆ ಹೋಣ ತನವನ್ನು ಉಪಯೋಗಿಸಿದರು (ಸೋಽಡಿಲ 7:15-23) ಸೀಎಂಬೇನ ಮತ್ತು ಹಾಪೋನ್ (ಬರ - ಯೇಸು) ಎಂಬವರು ಅಂಥಪರಾಗಿದ್ದರು (ಅಪ್ರೋಸ್ತಲರ ಕೃತ್ಯಗಳು 8:9-13, 18-24; 13:6-12). ಸುವಾತೇಕರು ಅವಲಿಗೆ ಸಿಗುವ ಬೆಂಬಲ ಸ್ವೀಕರಿಸಲು ಯೋಗ್ಯರಾಗಿದ್ದಾರೆ (10:10; 1 ಕೊಲಿಂಥ 9:8-14), ಅದರೆ ಅವರು ತಮ್ಮ ನೇವೆಯನ್ನು ಮಾಲಕೊಳ್ಳಬಾರದು.

ಹಿರಿಯರಾಗಿ ನೇವೆ ಮಾಡುವ ಪ್ರಯತ್ನ ಹಿರಿಯರಾಗಿ ನೇವೆಗಾಗಿ ತೆಯವನ್ನು ಹಾಕುತ್ತಾರೆಯ, ಇಲ್ಲವಾದರೆ ಅವರು ತಮ್ಮ ವ್ಯೇಯಕ್ತಿ ಲಜುವಣಿಗಳನ್ನು ಸಲದಾಗಿಸಲು ಹಣವನ್ನು ಸಂಗ್ರಹಿಸುತ್ತಾರೆಯ. ನಿಮ್ಮ ಹಬ್ಬಿಟಿಗಳಲ್ಲ ಹೊನ್ನೆ ಹಣ ದುಡ್ಡಗಳನ್ನು ಸೂಲಿಸಿಕೊಳ್ಳಬೇಕಿಲ್ಲ ಎಂದು ಯೀನು ಅವಲಿಗೆ ಹೇಳಿದನು. ಈ ಒಂದು ನನ್ನವೇಶದಲ್ಲ, ಹೊನ್ನೆ ಬೆಳ್ಳಿ ಮತ್ತು ತಾಪು ಇವುಗಳ ಬೀರೆ ಬೀರೆ ವಿಧಿ ನಾಬುವನ್ನು ನೂಡಿಸುತ್ತದೆ; ಹೊನ್ನೆ ಬಹಳ ಬೆಲೆಯಿಳ್ಳದ್ದು, ತಾಪುವು ತನಿಷ್ಟ ಬೆಲೆಯಿಳ್ಳದ್ದಾಗಿದೆ. “ಹಿಂದಿನ ಕಾಲದಲ್ಲ “ಹಬ್ಬಿಟಿಗಳು” (ಹಿಂದಿನ ಸೋಂಪಕ್ಕೆ ಕಟ್ಟಿಕೊಂಡು ಹಣವನ್ನು ಅದರಲ್ಲ ಇಟ್ಟಿಕೊಳ್ಳಲ್ಪಡ್ದರು.”¹⁸

ತಮ್ಮ ತ್ಯಾಣಾಣದಲ್ಲಿ ಜೀಲವನ್ನು ತೆಗೆದುಕೊಂಡು ಹೊಳಗಬಾರದೆಂದು ಅಭ್ಯರ್ಥಿತಾಗಿ ಅಪಕ್ಷ ಮಾಡಲಾಗಿತ್ತು. “ಜೀಲ” (pera) ಎನ್ನುವ ಹದವು ಇಳ್ಳುತ್ತರು ತಮಗೆ ಸೀಡಿದ ದಾನಧರುಗಳನ್ನು ಹಾಕಿಕೊಳ್ಳುವ ಜೀಲವೆಂದು ಅದನ್ನು ನೂಡಿಸುತ್ತಾರೆ. ಯೀನು ಕೆಗಾಗಲೀ ಹಣದ ಸೋಂಪಹಟ್ಟಿಯೆಂದು ಹೇಳಿದ್ದಲ್ಲಿಂದ ಅತನು ಈಗ ನಾಥಾರಣವಾಗಿ ಅಹಾರವನ್ನು ನಾಗಿನುವ ಗೋಣಿ ಜೀಲವೆಂದು ನೂಡಿಸಿರಬಹುದಾಗಿತ್ತು¹⁹ ಮಾರ್ಕ ಮತ್ತು ಲಾಕ ಪ್ರಕಾರ, ಹನ್ನೆರಡು ಜಿನರು ಬುತ್ತಿ ಹಣ ಅವರೊಂದಿಗೆ ತೆಗೆದುಕೊಳ್ಳಬಾರದು ಎಂದು ಬರೆಯಲಾಗಿದೆ (ಮಾರ್ಕ 6:8; ಲಾಕ 9:3). ಅವರು ಹೊಳಗೆ ಹೊಳಗಬೇಕು, ಅಹಾರ ತೆಗೆದುಕೊಂಡು ಹೊಳಗಬಾರದು ಮತ್ತು ಹಣ ತೆಗೆದುಕೊಂಡು ಅಹಾರವನ್ನು ಕೊಂಡುಕೊಳ್ಳುವದು ಮಾಡಬಾರದಾಗಿತ್ತು, ಅವರು ಸಂಶೂಲಣವಾಗಿ ಇತರರ ಉದಾರತೆಯ ಮೇಲೆ ಮತ್ತು ದೇವರ ಮೇಲೆ ಆತಕೆಳ್ಳಬೇಕಾಗಿತ್ತು.²⁰

ಅವರು ಎರಡು ಅಂಗಿಗಳು, ಅಥವಾ ಕೇರ ಅಥವಾ ಕೊಳು ಅವರೊಂದಿಗೆ ತೆಗೆದುಕೊಳ್ಳಬಾರದು ಎಂದು ಯೀನು ಅಜ್ಞಾಹಿಸಿದನು. ಇದು ತಾತ್ಕಾಳಿಕವಾದ ಸೇವೆಯೆಂದು ತೊಳಿನುತ್ತದೆ. ಅಂಗಿಗಳು ಎಂದು ಅಧರಕೆಂಡುವ ರ್ರಿಎಂ ಹದವು (chitōn) “ಒಂಗಿಗಳು” (NRSV) ಎಂದು ಅಧವಾ “ಕಬಿಜುಗಳು” ಎಂದು ಉತ್ಪಮವಾಗಿ ಭಾಷಾಂತರಿಲಾಗಿದೆ (5:40ರ ಮೇಲನ ವಾಯ್ವಾನ ನೋಡಿಲಿ). ಯೀನು ಅವರಿಗೆ ಎಂದಿನೂ ಕೆರಗಳನ್ನು ತೆಗೆದುಕೊಳ್ಳಬಾರದು, ಆದರೆ ಬಲಿಗಾಲಲ್ಲ ಹೊಳಗಬೇಕೆಂದು ಹೇಳಿದನೋ? ಆದಕ್ಕೆ ವೃತ್ತಿಲಕ್ತುವಾಗಿ, ಅವರು “ಕೆರಗಳನ್ನು” ಮೆಟ್ಟಿಕೊಳ್ಳಬಹುದು ಎಂದು ಮಾರ್ಕ 6:9 ಹೇಳುತ್ತದೆ. ಮತ್ತೊಯ ಮತ್ತು ಮಾರ್ಕನಿಂದ ವೃತ್ತಾನ್ಯಂತಾಳ್ಳ ಶಿಳಗಳನ್ನು ಉಪಯೋಗಿಸಿದಾಗಿ ನಿರ್ಣಯಿಸಿದೆ. ಮತ್ತೊಯನ ಹದ *hypodēma* “ಹಾದರಕ್ಕೆ” (ಬೂಢು) ನೂಡಿಸಿದರೆ, ಮಾರ್ಕನು ಬರದಿರುವ *sandalion* “ಜಂಟಲಜೊಂಡು” (ಕಾಲಜೊಂಡು) ಗುಲಿತಿನಲಾಗಿದೆಯೆಂದು²¹ ಕೆಲವರು ಹೇಳುತ್ತಾರೆ. ಇದೆಲ್ಲವು ಹೊರಡು ಹಡಿಸಿ, ಅವರು ತಮ್ಮ ಜೊತೆಗೆ ಅಧಿಕವಾದ ಬಟ್ಟೆ ಮತ್ತು ಹಾದರಕ್ಕೆಗಳನ್ನು ತೆಗೆದುಕೊಳ್ಳಬಾರದು, ಆದರೆ ತಮ್ಮ ಮೇಲೆ ಕೆಗಾಗಲೀ ಏನು ಹೊಂದಿದ್ದಾರೋ ಅದರೊಂದಿಗೆ ಹೊಳಗಬೇಕು ಎಂದು ಇದರ ಆಲೋಚನೆಯಾಗಿದೆ. ಯೀನು ಅವಲಿಗೆ ಕೊಳುನ್ನು ನಹ ತೆಗೆದುಕೊಂಡು ಹೊಳಗಬಾರದೆಂದು ಹೇಳಿದನು (ಮಾರ್ಕ 6:8). ಕೊಳು ಸಂರಕ್ಷಣೆನೊಂದು ಹಾಗೆಯೇ ನಡೆಯುವದಕ್ಕೂ ಉಪಯೋಗಿ ಸಿದರು; ಯೀನು ಅವಲಿಗೆ ಸಂರಕ್ಷಣೆ ಇಲ್ಲದೆ ಕಳುಹಿಸಿಕೊಡಲಲ್ಲ, ಕೆರಗಳು ಮತ್ತು ಕೊಳು ಪ್ರಯಾಣಮಾಡುವಾಗ ಅವಶ್ಯಕವಾಗಿ ಬೇಕಾಗುವ ಮೂಲ ವಸ್ತುಗಳಾಗಿವೆ (ಬಿಂದೊಂಜನ ಕಾಂಡ 12:11).

ಯೀನು ಸನ್ಯಾಸಿ ಜೀವನ ನಡೆನಲು ಹ್ಯಾಲ್ತ್ರೂಹಿನಾಲ್ಲ; ಹೊರತಾಗಿ ಅತನು ತನ್ನ ಶಿಷ್ಯರು ದೇವರ ಮೇಲೆ ಆತಕೆಳ್ಳಬಂತೆ ಅವಲಿಗೆ ಉಪದೇಶಿಸುತ್ತಿದ್ದನು.²² ತರುವಾಯ, ಮಹಾ

ಸಿಯೋಗೆಕ್ಕಾಗಿ ಸಿದ್ಧತೆ ಮಾಡುವಾಗ ಯೇಸು ಈ ಸಿಬರಂದಗಳೆಲ್ಲವನ್ನು ತೆಗೆದುಹಾಕಿದನು (ಲೂಕ 22:35, 36).

� ಎಲ್ಲಾ ಅಪ್ಪಣಿಗಳು ಕೊಟ್ಟು ನಂತರ, ಯೇಸು ಅಂತ ಅಂಬಾಗೆ ಯೋಗ್ಯನಷ್ಟೆ ಎಂದು ವಿವರಿಸಿದ್ದಾನೆ. “ಅಂಬಲ” (*trophe*), ಎನ್ನುವ ಶಬ್ದ ಅಕ್ಷರಾಭಾಗಿ “ಅಹಾರ” ಎಂದು (ASV; NKJV; NRSVಗಳಲ್ಲ) ಅನುವಾದಿಸಲಾಗಿದೆ. ಯೇಸು ಎಪ್ಪತ್ತು ಜನರನ್ನು ತಳಹಿಸುವಾಗ ಈ ಲಾತೀಯಾಗಿ ಹೇಳಿರುವದು ಲೂಕ ನುವಾರೆಯಲ್ಲ ಕಾಣಿಸುತ್ತದೆ (ಲೂಕ 10:7). ಏನೇ ಆದರೂ, “ಕೂಆ” ಎನ್ನುವ (*mishos*) ಹದ ಅಲ್ಲ ಉತಯೋಗಿನಲಾಗಿದೆ.

ಅಪ್ಪೋನ್ತಲ್ಲರು ನೇರೆ ಮಾಡುವಾಗ ತಮ್ಮ ನೇರೆಯನ್ನು ಮಾರಿಕೊಳ್ಳಲ್ಪ್ರಾರಳಲ್ಲ, ಅವರು ನೇರೆ ಮಾಡುವ ಜನಲಿಂದ ಅವರು ಬೆಂಬಲವನ್ನು ಪಡೆಯಬೇಕಾಗಿತ್ತು, ಅವರು ತಮ್ಮ ಬದುಕಿಗಾಗಿ ದೇವರ ಮೇಲೆ ಮತ್ತು ಆತನ ಜನರ ಮೇಲೆ ಆತುಕೊಳ್ಳಬೇಕಾಗಿತ್ತು, ಈ ಅವಶ್ಯಕತೆಯ ಇಂದು ನಹ ಪಲಿಣಾಮುಕಾಲಯಾಗಿದೆ, ಹೊಲನು ನಹ ಕರೆನ ಸಭಿಯ ನದನ್ಯಲಗೆ ಇಂಥಹ ಆಜ್ಞೆಯನ್ನು ಕೊಟ್ಟನು (1 ಕೋಲಂಧ 9:8-14; ಗಲಾತ್ಯ 6:6). ಹೊದಲನೆ ಶತಮಾನದ ನುವಾರೆಕರು ಮಾತ್ರ ಇದನ್ನು ಹೊಂದಿದರು ಎಂಬುದಾಗಿ ಅಲ್ಲ, ಆದರೆ “ನಂತ್ರಾಂ ಅವದಿಗೆ” ಹಿಂಯರಾಗಿ ನೇರೆ ಮಾಡುವರೂ ಅವರು ಕೂಡ “ಇಮ್ಮೂಲಿಯಾದ ಮಾನಕ್ಕೆ ಯೋಗ್ಯರೆಂದು” ಗಣನೆಗೆ ತೆಗೆದುಕೊಳ್ಳಲಾಗಿದೆ, “ಅವರು (ತಮ್ಮ) ಕೂಆಗೆ ಯೋಗ್ಯರಾಗಿದ್ದರು” (1 ತಿಮೋಥ 5:17, 18).

ವಜನ 11. ಸಿಂಹ ಯಾವೆಯೆಂದು ಉಳಿಗೆ ಅಥವಾ ಹೆಚ್ಚಿಗೆ ಎಂದು ಹೇಳಿರುವದು ಯೇಸುವಿನ ಬೋಧನೆ ಮತ್ತು ಸ್ವಫ್ತತೆಯ ನೇರೆಯನ್ನು ಜ್ಞಾಪಕಕ್ಕೆ ತರುವಂಥದ್ದಾಗಿದೆ, ಆತನು “ಎಲ್ಲ ಹಟ್ಟಣಗಳು ಮತ್ತು ಹಳ್ಳಿಗಳನ್ನು ನುತ್ತಿಕೊಂಡು” ಅಪ್ಪಿಗಳ ಮುಖಾಂತರ ಹೊದನು (ಇ:35). ಅಪ್ಪೋನ್ತಲ್ಲರು ತಮ್ಮ ಬೋಧನಾ ನೇರೆಯಲ್ಲಿರುವಾಗ ಈ ಸ್ವಫ್ತಗಳಿಗೆ ಬೇರಿಂದುತ್ತಿರು, ಯೋಗ್ಯತ್ವ (axios), ಎನ್ನುವ ಕ್ರಿಯಾ ವಿಶೇಷಣ 10ನೇ ವಜನದಲ್ಲಿ ಕಾಣುತ್ತದೆ, ಇದು ಅಹನಾಗಿರುವವನನ್ನು ಅಥವಾ ಯೋಗ್ಯನಾದ ಒಬ್ಬನನ್ನು ನೂಡಿಸುತ್ತದೆ. ಇಂಥಹ ವಿಶಿಷ್ಟವಾದ ವ್ಯಕ್ತಿಯ ಅಪ್ಪೋನ್ತಲ್ಲರ ಸಂದರ್ಭವನ್ನು ಸ್ವೀಕರಿಸುವವನು ಮತ್ತು ಅವರಿಗೆ ಅಪಿಧ್ಯಾವನ್ನು ಬದಗಿನುವವನಾಗಿರಬೇಕು - ಅಂದರೆ, ಮಹಾನೀತಿಯಾದ್ವರ ಜೊತೆಯಲ್ಲ ವಾಸಿಸುವದಲಿಂದ ಅವರ ನೇರೆ ಅಹಾಯಕ್ಕೆ ಸೀಲಿಸುವಂಥದ್ದಾಗಿದೆ.

ಒಂದು ನಾಲ ಅವರು ಯೋಗ್ಯನೆಂದು ಕಂಡುಕೊಂಡ ಮೇಲೆ, ಅವರು ಶಿ ಉರು ಜಪ್ಪುಹೋಗುವವರರೆಗೆ ಅದೇ ಮನೆಯಲ್ಲ ಇರಬೇಕು. ಅದರ ಬದಲಾಗಿ, ಇನ್ನು ಬೇರೆ ಉತ್ತಮವಾದ ವಸತಿಗಾಗಿ ನೋಡಿದೆ - ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗಿ ಬಾರದು (ಲೂಕ 10:7) - ಅಲ್ಲಯೇ ಅವರು ತ್ವರ್ತಾಗಬೇಕು. ಇದು ಸತ್ಯ ಮಾಡಿದವರಿಗೆ ನೊಜನ್ಯ ತೋಲಿಸಿದ ಹಾಗೆಯೇ ಆಗುತ್ತದೆ.

ಉಜಿತವಾದ ಸತ್ಯ ನಮಯ ಮತ್ತು ಸಂಹೃತಿಗೆ ಅನಮಂಜನವಾಗಿ ಸಿಲಕ್ಕಿನು ವಂತದ್ದಾಗಿರಬಾರದು.²³ ಕೈನ್ತರ ಅಪಿಥಿ ಸತ್ಯವು ಅದು ಹೇನ ಒಡಂಬಿಕೆಯಲ್ಲಿಲ್ಲ ಅಜ್ಞೆಮಾಡಲಾಗಿದೆ ಮತ್ತು ವಿವರಿಸಲಾಗಿದೆ (ರೋಮಾತ್ಮರ 12:13; 1 ತಿಮೋಥ 3:2; ಇಂತನು 1:8; ಇಜ್ಯಾಯ 13:2; 1 ಹೆತ್ತ 4:9; 3 ಯೋಹಾನ 5-8).²⁴

ವಜನಗಳು 12, 13. ಅಪ್ಪೋನ್ತಲ್ಲರು ಒಂದು ಮನೆಯನ್ನು ತ್ವರ್ತ ಮಾಡಿದಾಗ ಏನು ಹೇಳಬೇಕೆಂದು ನಹ ಯೇಸು ಹೇಳಿದನು. ಈ ಸಂದರ್ಭದಲ್ಲ, ಲೇಳನವು ಅಧ್ಯಾತ್ಮಿಕವುಂಟಾಗುತ್ತದೆ. ಈಗಾಗಲೇ ವಿವರಿಸಿದ “ಆ ಮನನೆಗೆ” ಅವರ ಶಿಭಾಷಯಗಳನ್ನು ಕೊಡಬೇಕು. ಸಂತುದಾಯವುಂಟ್ಕೆ ಯಿಹಾದ್ಯರ ಶಿಭಾಷಯ Shalom, ಅಥವಾ “ನಮರಾಧಾನ

[ಸಿಮ್ಮೆ ಮೇಲರಳ]” ವಾಗಣ ಎಂದು ಹೇಳುತ್ತಿದ್ದರು (ನೋಡಿಲ ನಾಗ್ಯಯನ್ನಾಪಕ 19:20; 1 ಸಮುದ್ರೆಲ 25:6; ಕೀರ್ತನೆ 122:7, 8; ಯೋಹಾನ 20:19, 21, 26). ಈ ಬಲವಾದ ಪದವು “ಸಮಾಧಾನ,” “ಜೆನ್ನಾಗಿ ಇರುವದು,” “ಆರೋಗ್ಯ,” ಮತ್ತು “ಸಮ್ಮದಿ”ಯನ್ನು ನೂಡಿಸುತ್ತದೆ. JNTಯ ಈ ವಚನಗಳನ್ನು ಈ ಲೇತಿಯಾಗಿ ಅನುವಾದಿಸಿದೆ: “ಸಿಮ್ಮೆ ಒಂದು ಮನೆಯಲ್ಲ ತುರೇಶಿನುವಾಗ ‘Shalom aleikhem [ಸಮಾಧಾನ ಸಿಮ್ಮೆ ಮೇಲರಳ]’ ಎಂದು ಹೇಳಿ! ಒಂದು ವೇಳೆ ಆ ಮನೆಯವರು ಯೋಗ್ಯರಾಗಿದ್ದರೆ, ಸಿಮ್ಮೆ ಸಮಾಧಾನ ಅವರ ಮೇಲೆ ನೆಲೆಯಾಗಿರುತ್ತದೆ: ಒಂದು ವೇಳೆ ಯೋಗ್ಯರಾಗಿರದಿದ್ದರೆ, ಸಿಮ್ಮೆ ಸಮಾಧಾನ ಸಿಮ್ಮೆಗೆ ಹಿಂತಿರುಗಿ ಬರುತ್ತದೆ.” ಯೀಂನು ವೃತ್ಯಾನ್ಪುಷ್ಟ ಎರಡು ನಾಧ್ಯತೆಯ ಸಂಭಭಾಗಗಳನ್ನು ಉಹಿಸಿಕೊಂಡಿದ್ದಾನೆ, ಒಂದು ಅರ್ಬೋನ್ತಲರು ಸ್ವಷ್ಟವಾಗಿ ಮನೆಯ ಯೋಗ್ಯತೆಯಂದ ಕೂಡಿದೆ ಎಂದು ಹೇಳುವರು ಮತ್ತು ಅನೇಕುಂದ ತಹ್ವಾಗಿ (ಮನೆ ಯೋಗ್ಯವಿಲ್ಲ) ಎಂದು ತೀರ್ಥ ಕೊಡಬಹುದು. ಪೊದಲನೆಯ ದೃಶ್ಯದಲ್ಲ, ಅವರು ಸಮಾಧಾನದ ಅಶಿಳವಾದ ಮನೆಯವರೊಂದಿಗೆ ಇರುವಂಥದ್ವಾಗಿದೆ. ಎರಡನೆಯ ದೃಶ್ಯದಲ್ಲ, ಅಶಿಳವಾದವು (ಅದನ್ನು) ಹಿಂದಕ್ಕೆ ತೆಗೆದುಕೊಳ್ಳಲು ವಂಥದ್ವಾಗಿದೆ.

ವಚನ 14. ಅರ್ಬೋನ್ತಲರು ಮನೆಯನ್ನಾಗಿ ಅಥವಾ ಉರನ್ನಾಗಿ ಭೇಟ ಯಾಗುವಾಗ ಆ ಜನರು ಇವರನ್ನು ಸಿರಾಕಲಸಿದರೆ, (ಅವರು) ತಮ್ಮ ಕಾಲೆಗೆ ಹತ್ತಿದ ಧಾರಣನ್ನು ರೂಡಿಸಿಬಂತು ಬೇಕು. David Hill ಹಿಂಗೆ ಬರೆದಿದ್ದಾರೆ, “ಮನೆಯಾಂದಿಗಾಗಿ ಅಥವಾ ಪಟ್ಟಣದೊಂದಿಗಾಗಿ ಸಂಬಂಧದ ಜಾಡೆ ಉಳಿದುಕೊಳ್ಳಬಾರದು.”²⁵ ಈ ಕಾರ್ಯವು “ಅನ್ಯ ಜನರು” ನೆಲದಲ್ಲ ನಿಂತಿದ್ದಾನೆಂಬುದನ್ನು ನೂಡಿಸುತ್ತದೆ.²⁶ ಯಿಹಾದ್ಯರು ಯಾವುದಾದರು ಒಂದು ಅನ್ಯ ಜನರ ಶ್ರಾಂತವನ್ನು ತ್ಯಾಗಿಸಿದಾಗ, ಅನ್ಯಜನರ ದೇಶದ ಅಪಬಿತ್ರವಾದ ದಾಳಿಸಿದ ತಮ್ಮ ಸ್ವದೇಶವನ್ನು ಮಾಡಿದವರಾಗುತ್ತೆಂದು ಭಯಿಟಟ್ಟು (ನೋಡಿಲ ಅಪೋನ 7:17) ವಾಡಿಕೆಯಾಗಿ ಅವರ ಕಾಲನ ದೂರನ್ನು ರೂಡಿಸಿದ ತರುವಾಯ ತಮ್ಮ ತಾಯನ್ನಾಗಿ ಹಿಂತಿರುಗುತ್ತಿದ್ದರು.²⁷ ಹೌಲ ಮತ್ತು ಬಾರ್ಬಲ ಹಿಸಿದಿಯಾದ ಅಂತಿಯೋಕ್ಯ ದಳಿದ್ದ ಯಿಹಾದ್ಯಲಿಂದ ಸಿರಾಕಲಸಿದಾಗ ಅವರು ತಮ್ಮ ಕಾಲನ ದೂರನ್ನು ರೂಡಿಸಿದರು (ಅರ್ಬೋನ್ತಲರ ಕೃತ್ಯಾಗಳ 13:50, 51). ಹೌಲನು ಕೊಲಿಂಥದಲ್ಲ ಯಿಹಾದ್ಯಲಿಂದ “ಸಿರಾಕಲಸಿ ದೇವದೂಜಣ” ಮಾಡಿದ್ದಾರೆಂದು ಹೇಳಿದಾಗ ಹೌಲನು ಅವರ ಬಿರುದ್ಧವಾಗಿ ತನ್ನ ಪಟ್ಟಗಳನ್ನು ರೂಡಿಸಿ, “ಸಿಮ್ಮೆ ನಾಶನಕ್ಕೆ ನಿಂದೆ ಹೊಣಿ! ಶುದ್ಧ ಮನಸ್ಸಿಗಿಂದೇನೆ ಎಂದು ಹೇಳಿದನು. ನಾನು ಇಂದಿನಿಂದ ಅನ್ಯಜನರ ಬಳಗೆ ಹೊಳೆನ್ತೆನೆ” ಎಂದು ಹೇಳಿದನು (ಅರ್ಬೋನ್ತಲರ ಕೃತ್ಯಾಗಳ 18:6). ಈ ತನ್ನುತ ಬಿಷಯದಲ್ಲ, ಅರ್ಬೋನ್ತಲರು ಮಾಡಿದ ಕಾರ್ಯವು “ಬಿರುದ್ಧ ನಾಷ್ಟಿಯಾಗಿ ಕಾರ್ಯಮಾಡುವಂಥದ್ವಾಗಿದೆ” (ಮಾರ್ಕ 6:11).

ವಚನ 15. ನಾಗ್ಯಯಿಖಾರಣೆಯ ದಿನದಲ್ಲಿ ಅಂಥ ಉಲಿನ ಗತಿಯೂ ನೋಡಿಯಾದ್ದೇ ಗಮೋರಗಳ ಸೀಮೆಯಗತಿಗಿಂತಲೂ ಕರಿಣವಾಗಿರುವದು ಎಂದು ಸಿಮ್ಮೆ ನರ್ತವಾಗಿ ಹೇಳುತ್ತೇನೆ ಎಂದು ಯೀಂನು ಹೇಳಿದರು, ಎಂಬುದಕ್ಕೆ ಯಾವುದೇ ಪಟ್ಟಣವು ಅರ್ಬೋನ್ತಲರನ್ನು ಸಿರಾಕಲಸಿದರೆ ಎಂಬುದು ಇದರ ಅಥವ (11:20-24ರ ಮೇಲನ ವಾಗ್ಯಾನ್ ನೋಡಿಲ). “ಅದಕ್ಕಿಂತಲೂ ಕರಿಣವಾಗಿರುವದು” ಎಂದು ಯೀಂನು ಉಪಯೋಗಿಸಿರುವದು “ಭಯಿದಿಂದ ಕೂಡಿದ ದಂಡನೆ ಆತನನ್ನು ಸಿರಾಕಲಸಿದ ಆ ಪಟ್ಟಣಗಳ ಮೇಲೆ ಜಳಿಯವರು ಎಂದು ಹೇಳುವಂಥದ್ವಾಗಿದೆ.”²⁸ ನೋಡೋಮ ಮತ್ತು ಗಮೋರ “ಪಟ್ಟಣಗಳ ಲೋಕತ್ವಸಿದ್ಧಿಯಾದ ದುಷ್ಪತನದ್ದು” ನಿಖಿತ ದೇವಲಿಂದ ನಾಶಮಾಡಲ್ಪಟ್ಟವು.²⁹

ಕೊಟ್ಟಿರುವ ಅವಕಾಶಕ್ಕೆ ನೆಲನಮವಾದ ಜವಾಬ್ದಾರಿಗಳ ಇದೆ ಎಂದು ಯೀಂನು ಹೇಳಿರುವ ವಾಗ್ಯಾನ್ದರ ಮುಖ್ಯ ಅಂಶವಾಗಿದೆ (ನೋಡಿಲ ಲಕ್ಷ 12:48). ಯೀಂನುಬಿನ ಕಾಲದಲ್ಲಿಯ ಪಟ್ಟಣಗಳ ಜನಲಿಗೆ ನೋಡೋಮ ದಮೋರ ಜನಲಗಿಂತ ನಂಬಲು ಮತ್ತು

ಪಶ್ಚಾತ್ಯಾಹ ಹೊಂದಲು ಹೆಚ್ಚಿನ ಅವಕಾಶ ಕೊಡಲ್ಪಟ್ಟಿತು; ಆದುದಲಿಂದ, ನಾಗ್ಯಮಿಲೆತ್ತು ಇತರೆ ಜನಲಿಗಿಂತಲೂ ಇವಲಿಗೆ ಬಹಳ ಕೆಲಿವಾಗಿರುವದು. ದೇವರ ದಂಡನೆ ಹಲವಲಿಗೆ ಇತರಲಿಗಿಂತ ಹೆಚ್ಚಿನ ಮಧ್ಯದಲ್ಲಿ ಹೇಗೆ ಇರುತ್ತದೆ? ಯೀಂನು ನಾಲಿದ ಸುವಾರ್ತೆಯನ್ನು ನಿರಾಕರಿಸಿದ ಹಣ್ಣಿಗಳಿಗೆ ಹೆಚ್ಚಿನ ಒಡಂಬಿಕೆಯಲ್ಲಿ ಯಾಷ್ಟಹಣ್ಣಿಗಳಿಂತಲೂ ಹೆಚ್ಚಿನ ಅವಕಾಶವಿತ್ತು. ನೋಡೋಂದು ಮತ್ತು ಗಮೋಲ ಹಣ್ಣಿಂದ ದುಷ್ಟ ತನಿಷ್ಠ ಅಪ್ರೋನ್ತಲರು ನಾಲಿದ ಹಣ್ಣಿಗಳ ಮತ್ತು ಹಣ್ಣಿಗಳ ದುಷ್ಟತನಿಷ್ಠಿಂತಲೂ ಯಾಕೆ ಕಡಿಮೆಯಾಗಿದೆ ಎಂದು ಪರಿಗಣಿಸಲಾಗಿದೆ? ಅದಕ್ಕೆ ಇರುವ ಕಾರಣ ಅವರ ಅಜ್ಞಾನವಾಗಿದೆ. ಯೀಂನುವಿನ ಕಾಲದ ಹಣ್ಣಿಂದ ನೇರೆಗೆ ಶೈಕ್ಷಣಿಕ ಬೇಳೆಗಾಗಿರುವ ಯೀಂನುವಿನ ಬಿಂದುವಾಗಿ ಹಾಬ ಮಾಡಿದರು.³⁰

ಪನ್ನೆರಡು ಜಿನರಿಗೆ ಎಜ್ಜರಿಕೆ (10:16-23)

¹⁶ನೋಡಿಲ, ತೊಳೆಗಳ ನಡುವೆ ಕುಲಗಳನ್ನು ಹೊಗಿಸಿದಂತೆ ನಾನು ನಿಮ್ಮನ್ನು ಕಂತಹಿಸಿಕೊಡುತ್ತೇನೆ. ಅದದಲಿಂದ ನಹರಗಳಂತೆ ಜಾಣರೂ ಹಾಲವಾಗಳಂತೆ ನಿತ್ಯಹಣ್ಣಿಗಳ ಆಗಿಲ್ಲ. ¹⁷ಅದಲ್ಲದೆ ಜನರ ವಿಷಯದಲ್ಲಿ ಎಜ್ಜಲಕೆಯಾಗಿಲ್ಲ; ಅವರು ನಿಮ್ಮನ್ನು ನಾಗ್ಯ ಬಿಜಾರಣೆಯ ಸಭಿಗಳಿಗೆ ಎಷ್ಟೊಂದು ಹೋಗುವರು; ತಮ್ಮ ನಭಾಮುಂದಿರಗಳಲ್ಲ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು. ¹⁸ನನ್ನ ನಿಖಿತವಾಗಿ ನಿಮ್ಮನ್ನು ಅಧಿಕತಿಗಳ ಮುಂದಕ್ಕೂ ಅರಣಗಳ ಮುಂದಕ್ಕೂ ತೆಗೆದುಕೊಂಡು ಹೋಗುವರು. ಹೇಗೆ ಅವಲಗೂ ಅನ್ಯಜಿನಗಳಗೂ ನಾಕ್ಕಿಯಾಗುವದು. ¹⁹ಅದರೆ ಅವರು ನಿಮ್ಮನ್ನು ಬಿಷಿಸಿಕೊಡುವಾಗ ಹೇಗೆ ಮಾತಾಡಬೇಕು ಏನು ಹೇಳಬೇಕು ಎಂದು ಜಿಂತಮಾಡಬೇಕಿಲ; ಆದಕ್ಕೆ ಮಾತು ಆ ಗಳಿಗಿಯಲ್ಲ ನಿಮಗೆ ಸೂಜನೆಯಾಗುವದು. ²⁰ಮಾತಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮನೇ ನಿಮ್ಮ ಮುಖಾಂತರವಾಗಿ ಮಾತಾಡುವನು. ಅದಲ್ಲದೆ ಅಣ್ಣನು ತಮ್ಮನನ್ನು²¹ತಂದೆಯು ಮಗನನ್ನು ಮರಣಕ್ಕೆ ಒಷ್ಟಿಸುವರು; ಮಕ್ಕಳ ಹೆತ್ತವರ ಮೇಲೆ ತರುಗಿಬಿಡು ಅವರನ್ನು ಕೊಳ್ಳುವರು. ²²ಮತ್ತು ನನ್ನ ಹೆನಲನ ನಿಖಿತ ನಿಮ್ಮನ್ನು ಎಲ್ಲರೂ ಹೇಗೆಮಾಡುವರು. ಅದರೆ ಕಡೆ ವರ್ಗೋ ತಾಳುವವನು ರಕ್ಷಣೆಹೊಂದುವನು. ²³ಒಂದು ಉರಳ್ಲ ನಿಮ್ಮನ್ನು ಹಿಂಂತೆಹಡಿಸಿದರೆ ಮತ್ತೊಂದು ಉಲಗೆ ಓಡಿ ಹೋಗಿಲ; ಮನುಷ್ಯರುಮಾರನು ಬಾಯಷ್ಟರಳ್ಲ ನಿಲವು ಇನ್ನಾಯೋ ಜನರ ಉಲಗಿಗಳ ನಂಜಾರವನ್ನು ತೀರಿಸಿದುವಿಲ್ಲವಿಂದ ನಿಮಗೆ ನತ್ಯವಾಗಿ ಹೇಳುತ್ತೇನೆ.

ಯೀಂನುವಿನ ನೇರೆ ಷಾರಂಭವಾದಂದಿನಿಂದ, ಜನರು ಆತನನ್ನು ಬಿರೋಧಿಸಿದರು. ಅತನು ತನ್ನ ಅಪ್ರೋನ್ತಲಿಗೆ ಅಪ್ಪಣಿಮಾಡಿ ಕಂತಹಿಸಿದಾಗ, ಅಂಥಕದ್ದೆ ಆದ ಬಿರೋಧವನ್ನು ಎದುರಿಸುವದರ ಕುಲಿತ ಅವಲಿಗೆ ಎಜ್ಜಲಿಸಿದರು. ಅವರು ಎದುರಿಸುವ ಹಿಂಸೆ, ಅವಲಿಗೆ ಕೊಡುವ ಮಾರ್ಗದರ್ಶನ, ಮತ್ತು ಅಂಥಕ ಬಿರೋಧದ ಹಣ್ಣಿದಲ್ಲಿ ಉಳಿದುಕೊಳ್ಳದೆ ಅಲ್ಲಿನ ಪರಿಸ್ಥಿತಿಗಳಿಂದ ಓಡಿಹೋಗಬೇಕೆಂಬುದು 16 ಲಿಂದ 23 ವರ್ಜನಗಳಲ್ಲಿ ಬಿವರಿಸಲಾಗಿದೆ.

ಪಜನ 16. ನೋಡಿಲ ತೊಳೆಗಳ ನಡುವೆ ಕುಲಗಳನ್ನು ಹೊಗಿಸಿದಂತೆ ನಾನು ನಿಮ್ಮನ್ನು ಕಂತಹಿಸಿಕೊಡುತ್ತೇನೆ ಎಂದು ಹೇಳಿದನು. “ಕುಲ” ಎಂದು ಹೇಳುವಾಗ ಅದು ಬಹಳವಾಗಿ ಅವಲಂಭನೆಯ ಷಾರಿಗಳಾಗಿದೆ. ಅವುಗಳಿಗೆ ನಾನ್ಯಾಭಾವಿಕವಾದ ನಂರಕ್ಷಣೆ ಇರುವದಿಲ್ಲ, ಅವುಗಳು ಅನುಹಾಯಕ ಮತ್ತು ಹೆದರುವಂಥವುಗಳಾಗಿದೆ. ಹಾಲೇಸ್ಟೀನ ದೇಶದಲ್ಲ ಕುಲಗಳಿಗೆ “ತೊಳೆಗಳು” ಹಣ್ಣ ವೈಲಿಗಳಾಗಿರುತ್ತದೆ. ಇಂತಲ್ಲ ಯೀಂನು ಷಾಣಿಗಳ ಕುಲತು ಮಾತಾಡುತ್ತಾ ಇಲ್ಲ, ಅದರೆ ಜನರು ಕೆಲವು ನಾಲ ಹೇಗೆ ವರ್ತಿಸುತ್ತಾರೆಂದು ಹೇಳುವದಕ್ಕಾಗಿ ಈ ಉದಾಹರಣೆಯನ್ನು ಉಪಯೋಗಿಸುತ್ತಿದ್ದಾನೆ. ಆತನ ಅಪ್ರೋನ್ತಲರು ಕುಲಗಳಂತೆ ಇದ್ದರು ಮತ್ತು ಅವರ ವೈಲಿಗಳ ತೊಳೆಗಳಿಂತೆ ಇದ್ದರು. Wilkins ರವರು ಸೂಕ್ತವಾಗಿ

ಹಿಂಗೆ ಗುರುತಿಸಿದ್ದಾರೆ, “ಯೇನು ಈ ಅಲಂಕಾರಿಕವನ್ನು ಹಿಂದಕ್ಕೆ ಬದಲಾಯಿಸಿದರು. ಇದಕ್ಕಿಂತ ಮೇರಲು ಶಿಷ್ಯರು ಕುಲಗಳ ಹತ್ತಿರ ಹೋಗುವರಾಗಿದ್ದರು (೭:೩೬; ೧೦:೬), ಅದರೆ ಈಗ ಅವರೆ ಕುಲಗಳಿಂತ ತೋಳಗಳ ಮಧ್ಯ ಹೋಗುತ್ತಿದ್ದಾರೆ.”³¹ ಹನ್ನೇರಡು ಜನರನ್ನು ಲಾಟಮಾಡುವ ಲೋಕಮೊಳಗೆ ಮುಂದಾಗಿ ತಂತ್ರಿಸುತ್ತಿದ್ದಾರೆ (ರೋಡಿಲ 7:15; ಯೋಹಾನ 10:10, 12; ಅಪ್ರೋಷ್ತಲರ ಕೃತ್ಯಗಳ 20:29). ಕ್ರಿಸ್ತನಿಗೆ ವಿರೋಧಿಗಳಾದ ಪ್ರತಿಯೊಬ್ಬರು ಅವರನ್ನು ಬೆಲೆಗೆ ಜಡ್ಪಿಸಿದ್ದರಿಂತೆ ನೋಡುತ್ತಾರೆ.

ಇದು ಸತ್ಯವಾಗಿದ್ದಲಂದಲೇ ನರಗಳಂತೆ ಜಾಡಿರೂ ಹಾಲಿವಾಜಗಳಂತೆ ನಿಷ್ಪತ್ತಣಗಳೂ ಅಗಿಲ್ಲ ಎಂದು ಯೇನು ಅವರಿಗೆ ಎಜ್ಜಿಸಿ ಹೇಳಿದನು. [wise; CEV] ಬಹುಶಃ ಈ ಭಾಷೆಯು ಗಾದೆಯಾಗಿತ್ತು ರಜ್ಜಿಯರ ನಾಹಿತ್ಯದಲ್ಲ, ಇಂಥಾ ನುಡಿಯನ್ನೇ ದೇವರಿಗೆ ಅರೋಹಿಸಿದರು. ಇನ್ನೂಯೇಲರ ಕುಲತಾಗಿ ಮಾತನಾಡುವಾಗ, “ಅವರು ನನ್ನೈಂದಿಗೆ ಹಾಲಿವಾಜದಂತೆ ನಿಷ್ಪತ್ತಣಗಳಾಗಿ ಇದ್ದಾರೆ, ಆದರೆ ದೇಶಗಳೊಂದಿಗೆ ನರಗಳಂತೆ ಜುರುಕು ಬುದ್ಧಿಯಳ್ಳಿವರಾಗಿದ್ದಾರೆ”³² ಎಂದು ಆತನು ಹೇಳಿದ್ದಾನೆ. ನೋಹನನ ಕಾಲದಿಂದ ಹಾಲಿವಾಜಗಳು, ನಮಾಧಾನಕ್ಕೆ ನಿಷ್ಪತ್ತತ್ವಕ್ಕೆ ಮತ್ತು ಶುದ್ಧತ್ವಕ್ಕೆ ಗುರುತಾಗಿದ್ದವು, ಅವುಗಳ ನಕ ನಂರಕ್ಕಣಿಯಲ್ಲದ ಸ್ವಾಷಿಗಳ ಮತ್ತು ನರಕವಾಗಿ ಅವುಗಳ ಬಲಿಗೆ ಒಳಳಿತ್ತಿದ್ದವು. ಶ್ವರಂಭದ ದಿನದಿಂದಲೂ, “ಹಾವುಗಳು” ಮೊನೆ ಮತ್ತು ಬುದ್ಧಿಗೆ ಜೆನ್ನಾಗಿ ಹಲಿಜಯವಾಗಿದ್ದವು (ನೋಡಿಲ 3:1); ಅವುಗಳಲ್ಲ ಅನೇಕವುಗಳು ವಿಚವ್ಯಾಪುಗಳಾಗಿದ್ದವು ಮತ್ತು ಅಣಾಯಿಕರವಾಗಿದ್ದವು. “ಯೇನುವಿನ ಶಿಷ್ಯಲ್ಗೂ ನಕ ಹಾವುಗಳಿಗೆ ಇದ್ದಂತ ಬುದ್ಧಿ ಗುಣಲಕ್ಷಣಗಳ ಅವಶ್ಯಕತೆ ಇದೆ. ಆದರೆ ಮೊನೆನಮಾಡುವ ಬುದ್ಧಿ ಮತ್ತು ವಿಶ್ವಾಸಕಾತ ದೇಹಾತ ಇವೆಲ್ಲವುಗಳಿಗೆ ಪ್ರತಿಯಾಗಿ, ನಾದುಗುಣ ಮತ್ತು ಯಥಾರ್ಥವಾದ ನಿಷ್ಪತ್ತಣ ಹಾಲಿವಾಜಕ್ಕೆ ಅರೋಹಿಸಿರುವ ಗುಣಗಳನ್ನು ಹೊಂದಿರಬೇಕು.”³³

ಅಪ್ರೋಷ್ತಲರು ಸ್ವೀಕ ಸಿಹಾಯಿಗಳ ನ್ಯಾಭಾವ ಹೊಂದಿರುವಂಥರಲ್ಲ, ಅವರು ಇತರೆ ಜನರೊಂದಿಗೆ ವರ್ತನುವಾಗ ತಮ್ಮ ಬುದ್ಧಿಯನ್ನು ಉಪಯೋಗಿಸುವ ಅಭಾವನ ಮಾಡಬೇಕು. ಖಜಿತವಾಗಿ ಬರುವ ವಿರೋಧದ ಕುಲತು ಅವರು ಎಜ್ಜರವಾಗಿರಬೇಕು, ಮತ್ತು ಅಂಥಾ ಪಲಸ್ಸಿತಯನ್ನು ವ್ಯವಹರಿಸಲು ಸಿದ್ಧರಾಗಿರಬೇಕು. ದೇವರ ರಾಜ್ಯವನ್ನು ಲೋಕದ ಯಿದ್ದುದ ಕತ್ತಿಯೊಂದಿಗೆ ಪ್ರಜಾರ ಹಡಿಸುವಂಥದ್ದಲ್ಲ, ಆದರೆ ಅದು “ಆತ್ಮನ ಕತ್ತಿಯೊಂದಿಗೆ” ಮಾಡುವಂಥದ್ದು ಆ ಕತ್ತಿ “ದೇವರ ವಾಕ್ಯ”ವಾಗಿದೆ (ಎಥನ 6:17; ನೋಡಿಲ ಮತ್ತೊಂದು 26:51-54; ಯೋಹಾನ 18:36; ಇತ್ಯಾಯ 4:12).

ಅನೇಕ ಬೀರೆ ಬೀರೆ ಗುಂಬುಗಳು ಅಪ್ರೋಷ್ತಲಾಗಿ ವೈಲಿಗಳಾಗಬಹುದು. ವಿರೋಧವು ಬೀರೆ ಬೀರೆ ಮಾರು ದಿಕ್ಕುಗಳಿಂದ ಬರುತ್ತದೆ: ಧಾರ್ಮಿಕ ವ್ಯವಸ್ಥೆಯಂದ (10:17), ನಾಗರಿಕ ಅಧಿಕಾರಿಗಳಿಂದ (10:18), ಮತ್ತು ತಮಂಬರ ಸದಸ್ಯರಿಂದ (10:21).

ವರ್ಜನ 17. ಮೇರಲನೆಯದಾಗಿ, ವಿರೋಧತ್ವವು ಧಾರ್ಮಿಕ ವ್ಯವಸ್ಥೆಯಂದ ಬರುತ್ತದೆ. ಯೇನು ಜನರ ವಿಜಯದಲ್ಲ ಎಜ್ಜಿಲಿತೆಯಾಗಿಲ್ಲ; ಅವರು ನಿಮ್ಮನ್ನು ನಾಯಿ ಖಿಜಾರಣೆ ನಬೀಗಳಿಗೆ ಎಷ್ಟೇಂದು ಹೋಗುವರು; ತಮ್ಮ ನಭಾಷಂದಿರಗಳಲ್ಲಿ ನಿಮ್ಮನ್ನು ಕೈರಂಡಿಗಳಿಂದ ಹೋಡಿಯಾವರು ಎಂದು ತನ್ನ ಶಿಷ್ಯಲಿಗೆ ಎಜ್ಜಿಸಿದನು. ಮತ್ತೊಂದು ಹೇಳಿರುವ “ನಾಯಿಲಯ” ಅದು ನಾಗರಿಕ ನಮಾಜಿದ ನಾಯಿಲಯವಲ್ಲ. ಆ ನಮಯದಲ್ಲ ಈ ಹನ್ನೇರಡು ಜನರು ಯೆಹೂದ್ಯ ಪಟ್ಟಣಗಳಿಗೆ ಮಾತ್ರ ಹೋಗುತ್ತಿದ್ದರು. ಇನ್ನೂಯೇಲರು ದೇವರಿಂದ ಆಳಲ್ಪಟ್ಟ ಜನಾಂಗವಾಗಿದ್ದರು; ಆಳಲ್ಪಟ್ಟ ಅವರಿಗೆ ಕೊಟ್ಟಿರುವ ನಿಯಮ ಮೋಶಿಯ ಮುಖಾಂತರ ಕೊಟ್ಟಿರುವ ಧರ್ಮಶಾಸ್ತ್ರದ ನಿಯಮವಾಗಿತ್ತು, ಹಲಸ್ಸಿತಿಹಿಗಿರುವಾಗ, ಧಾರ್ಮಿಕ ಅಧಿಕಾರಿಗಳು ನಾಗರಿಕ ನಮಾಜಿದ ವಿಜಯಗಳಿಗೂ ನಕ ತೀರ್ಪುಕೊಡುತ್ತಿದ್ದರು. “ನಾಯಿಲಯ” (sunedrion) ಎನ್ನುವ ಹದ ನ್ಫಿಯ ಯೆಹೂದ್ಯರ

మండళ (sanhedrins) గళన్న నూజినుత్తదే ఇదరల్ల ఇష్టత్కూరు నద్వస్తరగళు ఇరుత్కూరే, కాగిద్దరూ ఇదరల్ల మూరు న్యాయిదీళరు మాత్ర నిధానరవన్న కేండబహుదాగిదే.³⁴ Wilkins రచన క్రింగె బరెదిద్దారే,

న్యాయిలయద న్యాయిదీళిలంద తప్పిగణ్ణ వ్యక్తిగే తీఎహాద తరువాయ న్యాయిదీళర ముందెయీ అపనన్న మలగిసి జాపణయిలంద హోడినబేశు. ఏముగళు కేండువ సంస్య నలవత్తు, ఆదాగ్న్య సక అపరాధియు మాడియివ అహాధక్షనుగుణవాగి ఇప్పిగణ్ణ వ్యవస్థమాడుత్రిద్దారు. ఆదరే నలవత్తుక్కింతలూ హేష్ణన హెచ్చిగళు కేండబారదు, యాకెందరే నలవత్తుక్కింత హేష్ణ కొట్టరే అదు అమానవియతయాగి కాబినుత్తదే (ధవేలంపదేళ కాండ 25:1-3). ఒందు చేంతి అపరు తప్పాగి లీత్క హాకిద్దారే నామాన్యవాగి నలవత్తుకింత ఒందు కిందిమెయాగియే హెచ్చు కొడుత్రిద్దారు [Mishnah Makkoth 3.2, 10; నోఇ 2 కేండి 10థ 11:24].³⁵

“నభామందిరగళు” ఆరాధనేయ మనేగళన్నాగ్ని మాత్ర ఉపయోగిసినదే, అపుగళన్న న్యాయిలయద తీఎహైగళన్న కేండువదక్కాగి ఉపయోగిసుత్రిద్దారు (నోఇ 23:34).

పజ్సన 18. ఎరడనేయదాగి, బిరేంద్రప్తయ నాగలేక అధికాలగళింద బలుపదు, యీఎను నస్త నిబిత్తవాగి నిష్మాన్మ అధికతిగళ ముండక్కు అరసనుగ ముండక్కు తేగేదుకొండు హోగువచు. కీంగె అపలగై అన్య జనగళగా నాక్షియాగువదు ఎందు హేతుదను. ఈ ఎజ్జలకేయ బితవాద నియోగిక్కింత హెచ్చాగి బిస్తులనలాయతు, మకానియోగ కొడల్చుట్ట తరువాయ ఈ షటనగిగళ అదినభిగళల్ల నడెయబహుదెందు నూజినలాయతు (28:18-20). అన్య అధికాలగళన్న ఎదులనుపదు రాజకీయద పలస్తితయిందాగి తప్పిసికొళ్ళద పలస్తితయిత్తు రోచు నకారరపు యెహద్వాలగే తమ్మ స్ఫురంత మతధమద బిషయగళల్ల అపలగై అనూకొలవాగువ లాపియల్ల అవకాశకొడలాగిత్తు అపరన్న ముఖ్యవాద ఆడిజత నడెనువ బిషయగళల్ల అవకాశకొడుత్రిరాల్ల. బిశేషవాగి మరణద తిక్కియ బిషయదల్ల ఒళగేండిరువంచపలగే అవకాశకొడుత్రిరాల్ల (నోఇ 1 1:19; 12:14ర మేఱన వ్యాఖ్యాన). యెహద్వారు ఆగాగ నిబంధవన్న బులిదరూ, అపరు ఈ నియమద అధియల్లయీ ఆశల్పట్టు.³⁶ అప్పొన్తులర శృంగరల్ల, రోచు “అధికతిగించాద” హెక్కు మతు హెస్తన ఇపర ముందే యెహద్వాలింద కీంగె హోలినిగె అయతు (అప్పొన్తులర శృంగరల్ల 24; 25). హోలను అగ్రిష్ట రాజన ముందే సక కాపిసికొండను (అప్పొన్తులర శృంగరల్ల 25:23). ఇంధకా శేంధనేగళు ఆది కైన్తురు కైన్తులగే నాక్షిగాలాగియపంతే అవకాశ మాడికొట్టపు.

ఆది కైన్తులగే కీంగెనిగళ చోదలు యెహద్వాలింద బంద మేలే, నంటర హేష్ణగా రోచుమా నకారరదింద బందిత్తు, ఆ కైన్తురు “అత జగుషే ఆగువ లాపియల్ల ద్వేషి నల్చుట్టు” మతు బిశేషవాగి అపరు “మానవ కులవన్న ద్వేషినుచికెంయింద”³⁷ కీ.శ. 64రల్ల నిరోఎ జత్కువతింయింద కీంగెనల్చుట్టిద్దర బగ్గె Tacitus బరెదిద్దారే. అపర బిరుద్ధవాగి కెలపు కెష్ట ఆలోజనేయ దారుగళు ఆరోఎసిదరు. కైన్తున దేంక మతు ఆటన రక్తవన్న కుడియువ బిషయవాగి అపరన్న నరభక్షరెందు ఆరోఎసిదరు. అపర ప్రీతియ (*agape*) లుత్సుకుగళల్ల నిరతరాగియపదలింద

ಅನ್ವೇತಿಕರೆಯನ್ನು ಅವಲಿಗೆ ಆರೋಹಿಸಿದರು. ಅವರ ಬೋಧಕರು ತಪಂಜದ ಅಂತ್ಯವನ್ನು (ಬೆಂಕಿಯಂದ) ಅಗ್ರಿಗೆ ಆಹುತಿಯಾಗಿ ಸರ್ವಾಶಾಂಕಾಗುತ್ತದೆಂದು ಜಿತಿಕಲಸಿ ವರ್ಣಿಸಿದ್ದಲಿಂದ ಅವರನ್ನು “ಮನೆಗೆ ಬೆಂಕಿ ಹಜ್ಜುವವರನ್ನಾಗಿ” ಆರೋಹಿಸಿದರು. ಸೀಇರನನ್ನು ತಮ್ಮ ಅಧಿಕರಿಯೆಂದು ಅಥವಾ ದೊಮ್ಮೆನ ಮಹಿಮೆಗಾಗಿ ಹೊರಳಾಡುತ್ತೇವೆಂದು ಯಾವುದೇ ಪ್ರಮಾಣಮಾಡಿ ಮಾತಿಗೆ ಬದ್ದತೆಯಿಷ್ಟುವರಾಗಿ ಇರುವದಕ್ಕೆ ಸಿರಾಕಲಸಿದ್ದಲಿಂದ ಅವರನ್ನು ರಾಜ ಭಕ್ತಿಯಲ್ಲದ ಜನರೆಂದು ಅರೋಹಿಸಿದರು. ಇಂಥಕಾ ಆರೋಹಗಳ ಯಾವುದೇ ಮೂಲಧಾರಾರ್ಥಿಲ್ಲದೆ ಮತ್ತು ಹಾಮುಖ್ಯತೆ ಇಲ್ಲದಫುಗಳ ಅಗಿದ್ದಪ್ರ, ಆದರೆ ಇದಕ್ಕೆ ನಿಜವಾದ ಕಾರಣ ಅವರ ನಂಜಕೆ ಅಥವಾ ಪ್ರಮಾಣಿಕರೆಯಾಗಿತ್ತು, ಅದಕ್ಕಾಗಿ ಹೆಚ್ಚಿನ ಹಿಂಸೆಯು ಅವರ ವಿರುದ್ಧವಾಗಿ ಮಾಡಲಾಗಿತ್ತು.

ವರ್ಜನಗಳ 19, 20. ಈ ವರ್ಜನಗಳಲ್ಲ ಅಪ್ರೋಣ್ತಲಿಗೆ ವಾಗ್ಣನಗಳ ಕೊಡಲ್ಪಟ್ಟಿವೆ ಹೊರತು, ಕೈನ್ತರ ಯುಗಕ್ಕೆ ಅಲ್ಲ, ಅವರು ಬೇರೆ ಬೇರೆ ನಾಯಲಕ್ಕೆ ತೆಗೆದುಕೊಂಡು ಹೊರಿಸುವಾಗ, ಅವಲಿಗೆ ಹೇಗೆ ಮಾತಾಡಬೇಕು ಏನು ಹೊಳಬೇಕು ಎಂದು ಜಿಂತೆ ಮಾಡುವ ಅವಶ್ಯಕತೆ ಇಲ್ಲ, ಯೀಂನು, ಅಡತಕ್ಕ ಮಾತು ಆ ಗಳಗೆಯಲ್ಲ ನಿಮಗೆ ನೊಜನೆಯಾಗುವದು ಎಂದು ವಾಗ್ಣನ ಮಾಡಿದ್ದಾನೆ. ನುಚಾರೆಯ ಪ್ರಕಾರವಾಗಿ ಹಬಿತ್ತಾತ್ಮವಿಂದ ಕೊಳ್ಳಿರುವ ಪ್ರಥಮ ವಾಗ್ಣನ ಇದಾಗಿದೆ (ಸೊಾಇಲಿ ಮಾರ್ಕ 13:11; ಲಾಕ 21:14, 15; ಯೋಹಾನ 14:15-17, 26; 15:26, 27; 16:13-15). ಇವರು ತಮ್ಮ ಸ್ವರೂಪಕಣಿಗಾಗಿ ಉತ್ತರ ಕೊಡಲು ಅತ್ಯಂತ ಪ್ರೇರಣೆಯನ್ನು ವಿಲ್ಲಾ ಸರ್ವತ್ಯೇಷಿಂದಿರುವಾಗಿ ನಡೆಸಿಕೊಡುವ ಆತ್ಮ ಪ್ರೇರಣಣಿಯ ಬಗ್ಗೆ ಈ ವಾಕ್ಯಭಾಗವು ಹೊನ ಒಡಂಬಡಿಕೆಯಲ್ಲಿರುವ ಬಲವಾದ ಹೇಳಿಕೆ ಗಳಲ್ಲ ಒಂದಾಗಿದೆಯೆಂದು”³⁸ James Burton Coffman ರವರು ಹೇಳಿದ್ದಾರೆ.

ವರ್ಜನ 21. ಮೂರನೆಯದಾಗಿ, ವಿರೋಧಪ್ರ ನಮ್ಮ ಸ್ವಂತ ಕುಟುಂಬದ ಒಳಗಿಂದಲೇ ಬರುವದು: ಅಣ್ಣನು ತಮ್ಮನನ್ನು ತಂದೆಯ ಮಗನನ್ನು ಮರಣಕ್ಕೆ ಒಪ್ಪಿಸುವರು; ಮತ್ತು ಅವಕ್ಕೆ ಪ್ರಾಣಿ ಪ್ರಾಣಿ ಜಡ್ಣ ಅವರನ್ನು ಕೊಲ್ಲಿಸುವರು. ಈ ಎಜ್ಜಲಿಕೆಯು ನ್ಯಾಭಾವಿಕವಾಗಿ ನಾಮಾನ್ಯಾವಾಗಿರುವಂತೆ ಕಾಣಿಸುತ್ತಾರೆ ಮತ್ತು ಅಪ್ರೋಣ್ತಲರು ತಮ್ಮ ಸ್ವಂತ ಕುಟುಂಬದಿಂದಲೇ ಕಣ್ಣ ಲಂತಿಯಲ್ಲ ನಡೆಸಿಕೊಂಡಿರುವದು ರುಜುವಾತುಪಡಿಸುತ್ತದೆ. ಏನೇ ಆದರೂ ಇಂಥ ಕುಟುಂಬದ ವಿರೋಧಪ್ರ, ಕ್ರಿಸ್ತನನ್ನು ಹಿಂಬಾಲಸುವ ಎಲ್ಲಿಗೂ ಬೆದರಿಕೆಯಾಗಿದೆ.

“ಮೆಸ್ಸಿಂಯನು ಬರುವ ಕಾಲದಲ್ಲ ಯೌವನಸ್ಥರು ವೃದ್ಧರನ್ನು ಅವಮಾನ ಮಾಡುವರು ... ಮಗರಳ ತಾಯಿಯ ಬಿಂದುವಾಗಿ ಎಷ್ಟವರು, ಮತ್ತು ನೊನೆಯಂದಿರು ಅತ್ಯೇಯ ಬಿಂದುವಾಗಿ ವಿಳಿವರು”³⁹ ಎಂದು ಕೆಲವ ರಜ್ಯಗಳ ಬೋಧಿಸಿದ್ದಾರೆ. ಸಧ್ಯದ ಸಂದರ್ಭದಲ್ಲ, ಕುಟುಂಬ ಸದಸ್ಯರುಗಳು “ದ್ರೋಹ” (paradidomi) ಎಸೆನುವರು ಅಥವಾ ಅಧಿಕಾರಿಗಳಿಗೆ ತಮ್ಮ ವಿಶ್ವಾಸದ ಸಂಬಂಧಿಕರಿಗೆ “ಹಿಡಿದುಕೊಡುವರು” (ಸೊಾಇಲಿ 10:17) ಅದಲಂದ ಅವರನ್ನು ಮರಣಕ್ಕೆ ಒಪ್ಪಿಸಿಕೊಡುವರು.

ತೀನುನ್ನ ಸುವಾರ್ತೆಯ ಅಳ್ಳೆಳ ಜನರನ್ನು ಒಂದೊಗುಡಿಸುವದೇ ಆಗಿತ್ತು, ಜನರು ಸುವಾರ್ತೆಯನ್ನು ಸಿರಾಕಲಸಿದರ ಹಲವಾಗಿ ಕುಟುಂಬಗಳ ಮುದ್ದುಲಲ್ಲಿ ಜರುಕುಗಳು ಉಂಟಾಗುತ್ತವೆ. ಯೀಂನು ಸಹ ಹಿಂಗೆ ಬೋಧಿಸಿದ್ದಾನೆ,

ಭೂಲೋಕದಲ್ಲ ನಮ್ಮಧಾನಯನ್ನುಂಟು ಮಾಡುವದಕ್ಕೆ ಬಂದೆನೆಂದು ಭಾವಿಸುತ್ತಿರೋ? ಅದಕ್ಕೆ ಬರಾಲ್ಲ, ಬೇಳೆಪನ್ನುಂಟು ಮಾಡುವದಕ್ಕೆ ಬಂದೆನೆಂದು ನಿಮಗೆ ಹೇಳಿತ್ತೇನೆ. ಹೇಗೆಂದರೆ - ಇಂದಿನಿಂದ ಒಂದೇ ಮನೆಯಲ್ಲಿರುವ ಬದು ಮಂದಿಯಾಗಿ ಇಜ್ಞಾಲಿಗೆ ವಿರೋಧವಾಗಿ ಮೂರವರು, ಮೂರವರು, ಬಿರೋಧವಾಗಿ ಇಜ್ಞಾಲಿ, ಈ ಮೇರೆಗೆ ಬೇದ ಪುಷ್ಟಪರಾಗಿರುವರು. ಮಗನಿಗೆ ವಿರೋಧವಾಗಿ ತಂದೆಯೂ, ತಂದೆಗೆ ವಿರೋಧವಾಗಿ

ಮಗನು, ಮರ್ಗಳಿಗೆ ಬಿರೋಧವಾಗಿ ತಾಯಿಯ ತಾಯಿಗೆ ಬಿರೋಧವಾಗಿ ಮಗಳು, ನೊನೆಗೆ ಬಿರೋಧವಾಗಿ ಅತ್ಯೇಯ, ಅತ್ಯೇಗೆ ಬಿರೋಧವಾಗಿ ನೊನೆಯ ಬೇಳದ ಪ್ರಷ್ಟವರಾಗಿರುವರು ಅಂದನು (ಲಾಕ 12:51-53; ನೋಡಿಲ 10:35, 36).

ಪಜನ 22. ನನ್ನ ಹೆಸಲನ ಸಿಬಿತ್ ಸಿಷ್ಟಿನ್ನು ಎಲ್ಲರು ಹಗೆ ಮಾಡುವರು ಎಂದು ಹೇಳಿದನು. ಈ ಸಂದರ್ಭದಲ್ಲಿ, “ಎಲ್ಲರು” ಎನ್ನುವರಂಥದ್ದನ್ನು ಅಕ್ಷರಾಶಿಗಳಾಗಿ ವ್ಯಾಖ್ಯಾನಿಸಬಾರದು. ಇದು ಒಂದು ಅರ್ಥಾಯಿಂತಹಿಗೆ ಒಂದು ಉದಾಹರಣೆಯಾಗಿದೆ ಮತ್ತು ಜಾತಿ, ಜನಾಂಗಗಳು, ಜನರ ವರ್ಗಗಳು ಒಳಗೊಂಡಿರಬಹುದು. “ಯಾಕೆಂದರೆ ನನ್ನ ಹೆಸಲು” ಅಥವಾ “ನನ್ನ ಹೆಸಲನ ಸಿಬಿತ್”ವಾಗಿ ಅಂದರೆ ನ್ನರಿಂದ ಕೀಂತನು ದ್ವೇಷಕ್ಕೆ ಒಳಗಾದದ್ದಲಿಂದ ಅವರು ಹಗೆ ಮಾಡಲ್ಪಡುವರು (ಯೋಹಾನ 15:18-25) ಇಲ್ಲವೇ ಅವರು ಆತನ ಹೆಸರನ್ನು - “ಕ್ರೀಸ್ತರೆಂದು” ಹೇಳಿಕೊಂಡದಕ್ಕಾಗಿ ದ್ವೇಷಿಸಲ್ಪಡುವರು (1 ಹೆಚ್ 4:14-16) ಎಂಬುದು ಅದರ ಅರ್ಥವಾಗಿದೆ. “ನನ್ನ ಹೆಸಲನ ಸಿಬಿತ್” ಎನ್ನುವದು “ಒಂದು ಮುಖ್ಯವಾದ ಕ್ರೀಸ್ತ ತತ್ವದ ಹೇಳಿಕೆಯಾಗಿದೆ (ಹೋಆಸಿ. 5:11; 24:9). ಅದು ಹಳೆ ಒಡಂಬಿಕೆಯಲ್ಲಿ ದೇವರ ಹೆಸರನ್ನು ತನ್ನ ತ್ರೈಸಿಧಿಯನ್ನಾಗಿ ಇನ್ನಾಯೆಲ್ಲಲ್ಲಿಗೆ ಆರಾಧಿಸಲು ಮತ್ತು ರಾಜನಿತಿಗೆ ಆತನೆಬಬ್ಬನೆ ಇದ್ದಾನೆ ಎಂದು ನೂಜಿಸಿರುವದು ನಮಗೆ ತಿಳಿನುತ್ತದೆ (ಅದಾಹರಣೆ ವಿಚೋಜನಕಾಂಡ 3:15; 6:3; 9:16; 20:7)”⁴⁰ ಎಂದು Wilkins ಗಮನಿಸಿದ್ದಾರೆ.

ಆತನ ಹಿಂಬಾಲತೆಗೆ ಈ ಲೋಕದಲ್ಲಿ ಹಗೆ ತನದಲ್ಲಿ ಆನಂದವಿಲ್ಲದ ಸಂದರ್ಭ ಸಂಭವಿಸಿದರೂ, ಯೀನು ಅವಲಗೆ ಉತ್ಸಾಹಪ್ರಷ್ಟ ವಾಗ್ದಾನ ಮಾಡಿದ್ದಾನೆ: ಕಡೆವರೆಗೊ ತಾಳುವಪನು ರಕ್ಷಣೆಹೊಂದುವನು. “ಕಡೆಯವರೆಗೆ” (telos) ಎಂದು ಅರ್ಥಕೊಡುವ ರೀತೆ ಈ ಅಂತ್ಯ ಕಾಲದ ಕುಲತು ನಿಲಾಕ್ಷಿವಾದ ಉಳಾಹೆಯ ಕಡೆಗೆ ನಡೆಸಿದ. ಕಡೆಯ ನಮಯವನ್ನು ಯೀನು ಈ ಹೇಳಿಕೆಯನ್ನು ಚೊಡಲ ಹಂತವಾಗಿ ಅಪೋಸ್ತಲಲಿಗೆ ನೂಜಿಸಿ ಹೇಳುವದಾದರೆ ಅದನ್ನು ಹೇಗೆ ಅಧ್ಯೇನುತ್ತಾರೆ? ಒಂದು ಚೇಳಿ ಅದನ್ನು ಎಲ್ಲಾ ಕಾಲದ ಕ್ರೀಸ್ತಲಿಗೆ ಅನ್ವಯಿಸಿಕೊಳ್ಳುವದಾದರೆ ಅವರು ರಕ್ಷಣೆ ಹೊಂದಲು ಕಡೆಗಳಿಗೆವರೆಗೂ ಅವರು ಜೀವನಬೇಕೋ? ನಿಷ್ಠಾಯವಾಗಿ ಇಲ್ಲ! ಇಲ್ಲ telos ಹೊಂದಿಗೆ ಯಾವುದೇ ಉಪ ಹದ ಇಲ್ಲ. ಇದು “ಕಡೆಗಳಿಗೆಯನ್ನು” ನೂಜಿಸಿರುವದಿಲ್ಲ (ನೋಡಿಲ 24:13; 1 ಕೌರಿಂಥ 13:7; ತ್ರೈಕಣಿ 3:11).⁴¹ ಇದು ಅವರ “ನೇವೆಯ ತೊನೆಯ” ಕುಲತು ಇರಬಹುದು, ಆದರೆ ಹೆಚ್ಚಾಗಿ ಅದನ್ನು “ಜೀವನದ ಅಂತ್ಯಕ್ಕೆ” ನೂಜಿನುತ್ತಾರೆ⁴² (ನೋಡಿಲ ತ್ರೈಕಣಿ 2:10).

ಪಜನ 23. ಆದರೆ ಒಂದು ಉಲಿನಳ್ಳಿ ಸಿಷ್ಟಿನ್ನು ಹಿಂಸೆಬಹಿಸಿದರೆ ಮತ್ತೊಂದು ಉಲಿಗೆ ಟಡಿ ಹೋಗಿಲ ಎಂದು ಯೀನು ಹೇಳುವದನ್ನು ಮುಂದುವರಲಿಸಿದನು. ಈ ನನ್ನವೇಶದಲ್ಲ, ಈ ಹೇಳಿಕೆ ಇನ್ನು ನಹ ಅಪೋಸ್ತಲರ ನೇಮೆಯನ್ನು ನೂಜಿನುತ್ತದೆ. ಯಾವುದೇ ಹಣ್ಣಿನದಲ್ಲ ಅವರನ್ನು ಸ್ವೀಕರಿಸಿದರೆ, “(ಅವರು) ತಮ್ಮ ಕಾಲನ ದಾಳನ್ನು ರೂಪಿಸಿದೆ” ಎಂಬುದಾಗಿ ಈಗಾಗಲೆ ಅವಲಗೆ ಹೇಳಲ್ಪಟ್ಟಿದೆ (10:14). ನಿದೀಷ್ಟವಾದ ಹಣ್ಣಿನದಲ್ಲ ಅವರು ಬಿರೋಧತ್ವವನ್ನು ಮತ್ತು ಆತರೆ ದ್ವೇಷದ ಕಾರ್ಯಗಳನ್ನು ವದುಲಿಸಿದರೆ, ಅವರು ಅಲ್ಲಿರಬಾರದು ಮತ್ತು ಬಿರೋಧವನ್ನು ಅವರು ಕಡಿಮೆ ಮಾಡುವ ಬದಲಾಗಿ, ತಕ್ಷಣವೆ ಮತ್ತು ಮಾನವಾಗಿ ಇನ್ನೊಂದು ಹಣ್ಣಿನಕ್ಕೆ ಹೋಗಬೇಕು ಎಂದು ಆತನು ಅವಲಗೆ ಹೇಳುತ್ತಿದ್ದನು. ನಭಿ ನ್ನಾಪನೆಯಾದ ನಂತರ, ಹೊಲನು ತನ್ನ ನೇಮೆಯ ತ್ರಯಾಂತದಲ್ಲಿ ಇಂಥಾ ತ್ರಯೋಗ ಅಭ್ಯಾಸವನ್ನು ಅಳವಡಿಸಿಕೊಂಡನು (ಅಪೋಸ್ತಲರ 14:1-7; 17:1-10).

ಯೀನು ತನ್ನ ಉಪದೇಶವನ್ನು ಮುಂದುವರಲಿಸಿ, ಮನುಷ್ಯರುಮಾರನು ಬರುವಹುದಲ್ಲಿ ನೀವು ಇನ್ನಾಯೆಲ್ಲ ಇನರ್ ಉಲಿಗಳ ನಂಜಾರವನ್ನು ತಿಳಿನುವದಿಲ್ಲವೆಂದು ಸಿಮಗೆ

ನಕ್ಯಾವಾಗಿ ಹೇಳುತ್ತೇನೆ ಅಂದನು. “ಮನುಷ್ಯ ಕುಮಾರನು ಬರುವವರೆಗೆ” ಎನ್ನುವ ವಾಕ್ಯಪ್ರ ಅದರ ಅರ್ಥಕ್ಕೆ ಸಂಬಂಧಿಸಿದಂತೆ ನಮಗೆ ಸಂಪಾದ ಹಾಕುತ್ತಾ ಇದೆ. ಅಪ್ರಾಗಿಕನ್ನು ಪರಿಗಣಿಸಲ ಬದು ನಾಧ್ಯತೆಗಳು ಇವೆ:

(1) ಅಪ್ರೋನ್ತಲರು ಆ ಹಷ್ಟಣಗಳನ್ನು ಭೇಣ ಹೊಣ್ಟ ತರುವಾಯ ಸ್ವಲ್ಪ ನಮಯದಾಲ್ಯಯೇ ಯೀಂನು ಆ ಹಷ್ಟಣಗಳಗೆ ಬಂದಿರಬಹುದು ಎಂದು ಈ ವಾಕ್ಯಪ್ರ ಸಂಜಿಸುತ್ತದೆ (11:1; ಸೇಳಿದಿಲ ಲಾಕ 10:1). ಬಹುಶಃ ಇದು ಅತಿ ಸರಳವಾದ ಮತ್ತು ಹೇಳಿನ ಹೋಳಿಕೆಯ ವಿವರಣೆ ಇದಾಗಿದೆ.

(2) ಇನ್ನೊಂದು ಅಂಶ ದಾಸಿಯೇಲ 7:13, 14ರಾಂದಿಗೆ ಶ್ರಾರಂಭವಾಗುತ್ತದೆ, ದೇವರ ವಾಕ್ಯದಲ್ಲ “ಮನುಷ್ಯ ಕುಮಾರ” ಬರುವನು ಎಂದು ಸಂಜಿಸಿರುವದು ಇದು ಮೊದಲನೆ ವಾಕ್ಯವಾಗಿದೆ. ಈ ದೃಶ್ಯಪ್ರ ಕ್ರಿಸ್ತನ ಹಷ್ಟಣಿಂದಿರುವ ಪ್ರವಾದನಾಯಕ್ತವಾಗಿ ಜಿತಿಕಲನುತ್ತದೆ. ಆದದಲಿಂದ ಒಂದು ಚೇಷಿ ದಾಸಿಯೇಲ 7:13, 14 ಯೀಂನುಬಿನ ಹೇಳಿಕೆಯನ್ನೇ ವಿವರಣೆಯಾದರೆ, ಆತನು ತನ್ನ ರಾಜ್ಯದಲ್ಲ ಹಂಚಾಶತ್ತಮ ನಿಸದಂದು ಬರುತ್ತಾನೆಂದು ಖಂಡಿತವಾಗಿ ಸಂಜಿಸುತ್ತಾನೆ (16:28; ಅಪ್ರೋನ್ತಲರ ಕೃತ್ಯಗಳ 2:36). ಇದು ಒಂದು ಚೇಷಿ ನಲಿಯಾದ ವಿವರಣೆಯಾಗಿದ್ದರೆ, ಅಗ ನಮ್ಮ ಕರ್ತನು ಎರಡು ಮೂರು ವರ್ಣಗಳ ಹಿಂದೆ ಆ ನಮಯವನ್ನು ಸಂಜಿಸುತ್ತಿದ್ದಾನು. “ಮನುಷ್ಯಕುಮಾರನು ತನ್ನ ರಾಜ್ಯದೊಂದಿಗೆ ಬರುವಾಗ ನಿಂತು ಎಲ್ಲಾ ಉಳಿಗಳ ಸಂಜಾರವನ್ನುವನ್ನು ಮಾಡುವಿಲ್ಲ” ಎಂದು ಬೇರೆಂದು ಮಾತನಾಲ್ಲ ಯೀಂನು ಹೇಳುತ್ತಿದ್ದಾನೆ.

(3) ಕ್ರಿ.ಶ. 70 ರಲ್ಲಿ ಯೀರೂನಲೇಮು ರೋಮಾ ಸ್ವೇಷ್ಯದಿಂದ ನಾಶವಾಗುವಾಗ ಆತನು ಇನ್ನಾಯೆಲರಿ ಬಿರುದ್ಧವಾಗಿ ನಾಯಾಯಿತೆಯೇನಲ್ಲ ಬರುವನು ಎಂದು ಯೀಂನು ಹರಿಸ್ತಿನುವದಕ್ಕಾಗಿ ಈ ಮಾತುಗಳನ್ನು ಕುಲತು ಪ್ರತ್ಯಾಪ ಮಾಡಿರಬಹುದು. ಏನೇ ಆದರೂ, ಇದು ಆತನ ಅರ್ಥವಾಗಿದ್ದರೆ, ಆ ಘಟನೆ ಸೇರಪೆಯಾಗಿ ಇನ್ನೊಂದು ನಲ್ಲಿತ್ತು ವರ್ಣ ದೂರಿತಿ ಎಂದು ಆತನು ಸಂಜಿಸುತ್ತಿದ್ದಾನೆ. ಈ ಅಂಶದ ಕುಲತು ಯೀಂನು ಹೊಂದಿರುವ ನಿಜಾಭಾಷಾಯ ಇದು ಕರಿಣವಾಗಿ ನಿಗದಿಪಡಿಸಿದ ನಮಯವೆಂದು ಹೊರಗಿನ ತೋರಿಕೆ ಕಾಣಿಸುತ್ತದೆ.

(4) ನಾಲ್ಕನೆಯ ಸೇಳಿಪ್ಪ, ದಾಸಿಯೇಲ 7:13, 14ರ ಆಧಾರದ ಮೇಲೆ ಕ್ರಿಸ್ತನು ಎರಡನೆಯ ಸಾಲ ಬರುವದರ ಕುಲತಾಗಿ ಅನ್ನಾಹಿಸುತ್ತದೆ. ಮತ್ತೊಂದು ಸಾಲ, ಯೀಂನು ಪ್ರಕಳಸಿದ ನಿಗದಿಯಾದ ನಮಯಕ್ಕಿಂತ ಬಹಳ ದೂರ ಇರುವಂತೆ ಈ ಸೇಳಿಪ್ಪ ಕಾಣಿಸುತ್ತದೆ.

(5) ಯೀಂನು ಹಿಂತಿರುಗಿ ಬಂದು ಈ ಭಾಾತಿಕ ಭೂಬಿಯ ಮೇಲೆ ಆಳವನು ಎನ್ನುವ ಸೇಳಿಪ್ಪ ತಪ್ಪಾಗಿರುವದೆಂದು ಸ್ವಷ್ಟವಾಗಿ ತಿಳಿಯುತ್ತದೆ. ಈ ಅವಲೋಕನೆ ಪ್ರಕಾರವಾಗಿ, ಅಪ್ರೋನ್ತಲರು ಎಲ್ಲಾ ಹಷ್ಟಣಗಳಗೆ ಪ್ರವೇಶ ಹೊಂದಿವೆ ಈ ಹಷ್ಟಣಗಳನ್ನು ಆಳಲು ಮನುಷ್ಯ ಕುಮಾರನು ಹಿಂತಿರುಗಿ ಬರುವನು. ಹೊದಲನೆಯಾಗಿ, ಯೀಂನು ತಿಳಿಗಿ ಬಂದು ಈ ಭೂಬಿಯ ಮೇಲೆ ಆಳವನು ಎಂದು ಹೊನ ಒಡಂಬಡಿಕೆ ಎಲ್ಲಾಯಿಂದಾಗಿ ಹೇಳಿರುವದಿಲ್ಲ. ಎರಡನೆಯಾಗಿ, ಸ್ಥಳದಲ್ಲಿ ಆತನು ಪುನಃ ಹಿಂತಿರುಗಿ ಬಂದು, ರಕ್ಷಣೆ ಹೊಂದಿದವರನ್ನು ಪರಲೋಕದಲ್ಲಿ ತನ್ನೊಂದಿಗೆ ಇರುವದಕ್ಕಾಗಿ ತೆಗೆದುಕೊಂಡು ಹೋಗುವನು (ಸೇಳಿದಿಲ ಯೋಹಾನ 18:36; 1 ಧೆನಲೋನಿಕ 4:16-18) ಎಂದು ಹೇಳುತ್ತದೆ.

ಷಾತರಚ್ಚ

ಹರಿಮಿತಿಗೆ ಒಳಪಟ್ಟ ನಿಯೋಗ (ಖಾತ 10)

ಈ ಅರ್ಥಾಯಾದ ಮೇಲೆ ಕೆಳಗಿನ ವಿಭಾಗಗಳಿಂದಿಗೆ ಒಂದು ಹಾರುವನ್ನು ಅಭಿಪ್ರಾಯಿಸಿ ಮಾಡಬಹುದು: (1) ಯೀಂನು ಅಪ್ರೋನ್ತಲರನ್ನು ಕರೆಯಿಸಿಕೊಂಡಿದ್ದು (10:1-4); (2) ಯೀಂನು

ಅಪ್ರೋನ್‌ಲಿಗೆ ನೇವೆ ಅದೇಶಿಸಿದ್ದು (10:5-15); (3) ಯೀಂನು ಅಪ್ರೋನ್‌ಲಿಗೆ ಎಜ್ಜಲಕೆ ತೊಟ್ಟಿರುವದು (10:16-23); ಮತ್ತು (4) ಯೀಂನು ಅಪ್ರೋನ್‌ಲಿಗೆ ಬೋಧಿಸಿರುವದು (10:24-42).

David Stewart

ಯೀಂನು ನೇವೆ ವಿನ್ಯಾಸಗೊಂಡಿರುವದು (10:1-8)

ಅಪ್ರೋನ್‌ಲಿಗೆ ಕ್ರಿಸ್ತಸಿಂದ ಅನಾಧರವಾದ ಲೀಕಿಯಲ್ಲ ಕರೆಯಲ್ಪಟ್ಟರು ಮತ್ತು ಹವಿತ್ರಾತ್ಮಸಿಂದ ತೈಲೇಹಿನಲ್ಪಟ್ಟರು. ಇಂದು ಕೈತರು ಅಂಥಹ ಗುಣಗಳನ್ನು ಹಂಚಿಕೊಳ್ಳಲಿದ್ದಿಲ್ಲ. ಏನೇ ಆದರೂ, ನಾವು ನುವಾತೇಂಱಿಂದ ಕರೆಯಲ್ಪಟ್ಟಿದ್ದೇವೆ, ಮತ್ತು ಆತ್ಮನನ್ನು ಹೊಂದಿದ್ದೇವೆ ಅದು ವಾಕ್ಯದ ತೈಲೇಹಣಿಯಾಗಿದೆ. ಅದು ಮಾತ್ರವಲ್ಲದೆ, ಇಂದಿಗೂ ನಕ ಮಹಾಸಿಯೋಗ ನಮಗಾಗಿ ಇರುವಂಥದ್ದಾಗಿದೆ (28:18-20). ಅಪ್ರೋನ್‌ಲಿಗೆ ನಿಂತು ನೀವು ನೇವೆಯನ್ನು ವಿನ್ಯಾಸಗೊಳಿಸುವವರಾಗಿದ್ದೇವೆ. “ನಾವುಗಳು ಆತನ ಕೈಗಳು ಮತ್ತು ಕಾಲು ಅಗಿದ್ದೇವೆ” ಎಂದು ಹೇಳಲಾಗಿದೆ. ಈ ಲೇಖಕದಲ್ಲಿ ಕ್ರಿಸ್ತನ ಕಾರ್ಯವನ್ನು ಮಾಡಿಮಿಸಿದ್ದರೆ, ಅದು ಆತನ ಶಿಷ್ಯರೆ ಅದನ್ನು ಮಾಡಿದವರಾಗಿದ್ದಾರೆ. David Stewart

ಯೀಂನು ಅಪ್ರೋನ್‌ಲಿಗೆ (10:2-4)

ಯೀಂನು ಚೋದಲು ಹನ್ನೆರಡು ಜನರನ್ನು ತನ್ನ ಪ್ರಯತ್ನಿಕೆ ರಾಯಭಾಲಿಗಳನ್ನಾಗಿ ಅಲಸಿಕೊಂಡನು (ಪೂರ್ವ 3:13-15; ಲಾಕ 6:12, 13). ಇವರು ಆತನ ನೇವಾ ಅವಧಿಯದಲಿಗೂ ಆತನೊಂದಿಗೆ ಇದ್ದರು - ಆತನ ದೀಕ್ಷಾನ್ಯಾಸದಿಂದ ಆತನ ಹರಲೋಕ ಕಕ್ಷೆ ವಿಲಹೋಗುವ ತನಕ ಇದ್ದರು - ಮತ್ತು ಅವರು ಆತನ ಪುನರುತ್ಥಾನದ ನಾಳಿಯನ್ನು ನಾರುವವರಾದರು (ಅಪ್ರೋನ್‌ಲಿಗೆ ಕೃತ್ಯಗಳು 1:21, 22; 2:32). ಯಾದನು ಯೀಂನು ನಿಂಜಕೆ ದೇಶ್ವಾಹ ಮಾಡಿದನು ಮತ್ತು ಅವನು ತನ್ನ ಜೀವವನ್ನೇ ಹಕ್ಕೆಮಾಡಿಕೊಂಡನು, ಇವನ ಸ್ಥಳಕ್ಕೆ ಮತ್ತಾಯಿನನ್ನು ಅಲಸಿಕೊಂಡರು (ಅಪ್ರೋನ್‌ಲಿಗೆ ಕೃತ್ಯಗಳು 1:15-26). ತರುವಾಯ ಹೌಲನು ಅಪ್ರೋನ್‌ಲಿಗೆ ನಾಗಿ ಯೀಂನು ನಿಂದ ಆಲನಲ್ಪಟ್ಟನು (ಅಪ್ರೋನ್‌ಲಿಗೆ ಕೃತ್ಯಗಳು 9:1-22; 1 ಕೊಲಂಧ 15:1-11; 2 ಕೊಲಂಧ 11:5). ವಿಶೇಷವಾಗಿ ಕೇವಲ ಹದಿನಾಲ್ಕು ಜನರು ಯೀಂನು ನಿಂದ ಅಪ್ರೋನ್‌ಲಿಗೆ ಇದ್ದರು.

ಏನೇ ಆದರೂ, ಹೊನ ಒಡಂಬಡಿಕೆಯಲ್ಲ “ಅಪ್ರೋನ್‌ಲಿಗೆ” ಎನ್ನುವ ಹದವು ಇತರರನ್ನು ಮತ್ತೊಂದು ಅಥವಾದೊಂದಿಗೆ ವಣಿನಲು ಉಂಟಯೋಗಿನಲಾಗಿದೆ. ಯೀಂನು ನಿಯೋಗ ಕಾಗ್ರಿ ಕಳುಹಿನಲ್ಪಟ್ಟವರಿಳು ಮುಖ್ಯ ಉದಾಹರಣೆಯಾಗಿದ್ದು ಆತನು “ಅಪ್ರೋನ್‌ಲಿಗೆನೆಂದು” ಕರೆಯಲ್ಪಟ್ಟದ್ದಾನೆ (ಅಜ್ಯಯ 3:1). ಯಾಕೊಳಬಂತು, ಕರ್ತವ್ಯನ ಸಹೋದರನು ಆಗಿರುವ ಕೆಲನು ಪುನರುತ್ಥಾನಕ್ಕೆ ತ್ವರ್ಯಾಕ್ಷಣ ನಾಳಿಯಾಗಿರ್ದಾಗೆ (1 ಕೊಲಂಧ 15:7) ಮತ್ತು ಯೀರಾಸೆಳೆಬಿನ ಸಭೆಯಲ್ಲ ಮಹತ್ವದ ನಾಯಕನ ಹಾತ್ವಕಿಸಿದನು (ಅಪ್ರೋನ್‌ಲಿಗೆ ಕೃತ್ಯಗಳು 15:13-21; 21:17, 18; ಗಲಾತ್ಯ 2:9). ಯಾಕೊಳಬಂತುನ್ನು “ಅಪ್ರೋನ್‌ಲಿಗೆರಲ್ಲಿ” ಒಬ್ಬನೆಂದು ಗುರುತಿಸಲಾಗಿದೆ (ಗಲಾತ್ಯ 1:19). ಇನ್ನೊಂದು ಉದಾಹರಣೆ ಬಾನ್ಯಾಬನ್ಯಾ: ಆತನು ಮತ್ತು ಹೊಲನು ಇವಲಬ್ಬಿ “ಅಪ್ರೋನ್‌ಲಿಗೆ” ಎಂದು ಗುಂಪಾಗಿ ನೇಲಿದ್ದರು (ಅಪ್ರೋನ್‌ಲಿಗೆ ಕೃತ್ಯಗಳು 14:4, 14). ಹವಿತ್ರಾತ್ಮಸಿಂದ ಈ ನೇವೆಗಾಗಿ ಆಲನಲ್ಪಟ್ಟ ಅಂತಯೋಕ್ಯದಲ್ಲಿದ್ದ ಸಭೆಯಿಂದ ಇವರನ್ನು ನುವಾತೇ ನಾರಲು ಕಳುಹಿಸಿದರು (ಅಪ್ರೋನ್‌ಲಿಗೆ ಕೃತ್ಯಗಳು 13:1-3). ಇತರರು “ಅಪ್ರೋನ್‌ಲಿಗೆ” ಅಥವಾ “ಸುದ್ದಿಗಾರರು” ಎಂದು ಗುರುತಿಸಲ್ಪಟ್ಟಿದ್ದಾರೆ ಯಾಕೆಂದರೆ ಸ್ಥಳೀಯ ಗುಂಪಿನಿಂದ ವಿಶೇಷವಾದ ಕಾರ್ಯಕ್ರಮ ಇವಲಿಗೆ ಅಪ್ಪಣಿ ಕೊಡಲಾಗಿತ್ತು (2 ಕೊಲಂಧ 8:23; ಫಿಲಿಪ್ಪಿ 2:25; 1 ಥಿಸಲೋನಿಕ 1:1; 2:6).

ಜೆತ್ತನು (10:2-4)

ಯೇಣು ಕ್ರಿಸ್ತನ ಅಪ್ಪೋನ್ತುಲರ ಹಟ್ಟಿಯಲ್ಲ ಹೆತ್ತನು ಯಾವಾಗಲು ಮೊದಲಾಗನಾಗಿ ಇದ್ದಾನೆ, ಈತನು ಮುಖ್ಯ ಅಪ್ಪೋನ್ತುಲನು ಮತ್ತು “ನಭಿಗೆ ಈತನು ಮುಖ್ಯನ್ತಹನು” ಆಗಿದ್ದನೆಂದು ತೆಲವರು ನೂಡಿಸಿದ್ದಾರೆ. ಮತ್ತಾಯ 16:18, 19ರಳ್ಲಿ ಯೇಣು ಹೆತ್ತನಿಗೆ ಹೇಳಿರುವ ಮಾತನ್ನು ತಪ್ಪಾಗಿ ಗ್ರಹಿಸಿಕೊಂಡು ತಪ್ಪಾದ ಅಜಿತ್ತಾಯಕ್ಕೆ ಅಧಾರವಾಗಿದೆ. ರೋಮನ್ ೧೩:೪ ಕಾಫೀಲಾಲಕ್ ಸಭೆಯ ಹೆತ್ತನು ಶ್ರವಣ ಅಂದಿನ ಪ್ರಾರ್ಥನೆ ಆಗಿದ್ದನು ಎಂದು ಹೇಳಿಕೊಳ್ಳುತ್ತದೆ. ಹೆತ್ತನು ಅಂಥಹ ಅಧಿಕಾರವನ್ನು ಹೊಂದಿದ್ದೇನೆಂದು ಎಂದಿಗೂ ಹೇಳಿಲ್ಲ. ಅನ್ಯರೊಂದಿಗೆ ನೇಲ ಉಳಿತುಷ್ಣಾದ ಹೆತ್ತನು ಕರ್ತವ್ಯಾಜರಣೆಯನ್ನು ಹೊಲನು ಗೆದಲಿಸಿದ್ದಾನೆ (ಗಲಾತ್ಯ 2:11-14), ಅದರಿಂದ ತರುವಾಯ ಹೊಲನು ಹೊಂದಿದ ಆಜಿತ್ತಾದ ಜ್ಞಾನಕ್ಕಾಗಿ ಹೆತ್ತನು ಆತನನ್ನು ತ್ರಿಶಂಕಿಸಿದ್ದಾನೆ (2 ಹೆತ್ತನು 3:15, 16). ಅಷ್ಟ ಮಾತ್ರವಲ್ಲದೇ, ಹೆತ್ತನು ದೀನತೆಯಿಂದ ತನ್ನನ್ನು “ಜೊತೆ ಹಿಲಿಯನು” ನಾನು ಎಂದು ಹೇಳಿಕೊಳ್ಳುತ್ತಾನೆ (1 ಹೆತ್ತ 5:1). ಕ್ರಿಸ್ತನ ಅದಿ ನಭೆಯ ಮೇಲೆ ಎಂದಿಗೂ “ಪ್ರೋಣ” ಇರಬಲ್ಲ ಮತ್ತು ಆತನ ನಭೆಗೆ ಕ್ರಿಸ್ತನೊಬ್ಬನೇ ಅಧಿಪತಿಯಾಗಿದ್ದನು (ಎಥನ 1:22, 23; 5:23; ಕೊಲನ್ 1:18).

“ಮೇಲಣಿಂದ ಬಿಲವು” (10:8)

ಆತನಿಗೆ “ನಾಕ್ಕಿಗಳಾಗಿರಲು” ಅವರು ಹವಿತ್ತಾತ್ಮನಿಂದ “ಬಲವನ್ನು” ಹೊಂದಿಕೊಳ್ಳುವರು ಎಂದು ಯೇಣು ಅಪ್ಪೋನ್ತುಲರಿಗೆ ದಾಗ್ನಾನ ಮಾಡಿದನು (ಅಪ್ಪೋನ್ತುಲರ ಕೃತ್ಯಾಗಳ 1:8; ನೋಡಿಲ ಲಾಕ 24:49). ಅವರು ಸ್ವೀಕರಿಸಿರುವ ಬಿಲವು ಅಧಿಕಾರ ವರಗಳ ಹಲಿಂದಾತ್ಮನ ನಾನಾ ವಿಧವಾದ ವರಗಳು ಇತರರ ಮೇಲೆ ಬರುವಂತೆ ಮಾಡುವ ನಾಮಧ್ಯವು ಹೊಂದಿರುವಂಥದ್ದಾಗಿತ್ತು (1 ಕೊಲಂಧ 12:4-11). ಅಪ್ಪೋನ್ತುಲರ ಕೃತ್ಯಾಗಳ ಮೊದಲನ ಅಧ್ಯಾಯಿಗಳಲ್ಲ, ಕೇವಲ ಅಪ್ಪೋನ್ತುಲರು ಮಾತ್ರ ಈ ಕಾಯ್ದ ಮಾಡಬಹುದೆಂದು ಸ್ವಾಷ್ಟಿಕಾರಿ ಹೇಳುತ್ತವೆ (ಅಪ್ಪೋನ್ತುಲರ ಕೃತ್ಯಾಗಳ 8:14, 15).

ಸ್ವಯಂ ತ್ರೇಲಿತವಾಗಿ ಹವಿತ್ತಾತ್ಮನು ಕೇವಲ ಎರಡು ನಾಲ ಸುಲಸಿದ್ದಲಂದ (ಅಪ್ಪೋನ್ತುಲರ ಕೃತ್ಯಾಗಳ 2: 10), ಇತರರು ಅಧ್ಯಾತ್ಮವಾದ ಬಲವನ್ನು ಹವಿತ್ತಾತ್ಮನಿಂದ ಸ್ವೀಕರಿಸಲು, ಈ ವರಗಳು ಅಪ್ಪೋನ್ತುಲಿಂದ ದಯಿಹಾಾಸಿಸಿರುವದು ಇದು ಒಂದು ಮಾರ್ಗವಾಗಿದೆ. ಅಪ್ಪೋನ್ತುಲರು ಹೂಢರನೇ ಮಾಡಿ, ನಂತರ ತಮ್ಮ ಕೃಗಳನ್ನು ಅವರ ಮೇಲೆ ಇಡುವದಲಂದ ವರಗಳನ್ನು ಹೊಂದುವಂತೆ ಮಾಡುತ್ತಿದ್ದರು.

ಆತನು ಮಾಹಾಂ ಹೊಂದಿದ ತರುವಾಯ ಒಂದು ಸಮಯದಲ್ಲ (ಅಪ್ಪೋನ್ತುಲರ ಕೃತ್ಯಾಗಳ 9), ಆತನು ಹವಿತ್ತಾತ್ಮನ ಬಲ ಮತ್ತು ವರಗಳನ್ನು ಇತರಿಗೆ ದಯಿಹಾಾಲನಲು ನಾಮಧ್ಯವ ವನ್ನು ಹೊಲನು ಸ್ವೀಕರಿಸಿಕೊಂಡನು. ಒಬ್ಬ ಅಪ್ಪೋನ್ತುಲನಂತೆ, ಹೊಸದಾಗಿ ಮಾಹಾಂ ಗೊಂಡವರ ಮೇಲೆ ಕೃಗಳನ್ನು ಇಡಲು ಸಮರ್ಥನಾದನು, ಅವರಿಗೆ ಹವಿತ್ತಾತ್ಮನ ವರಗಳಿಂದ ಬಲಹಿಸಿನ್ನತ್ತಿದ್ದನು (ಅಪ್ಪೋನ್ತುಲರ ಕೃತ್ಯಾಗಳ 19:6; ರೋಮಾತ್ತರ 1:11; 2 ತಿಮೋಥ 1:6). ಒಂದು ನಾಲ ಒಬ್ಬ ಕ್ರಿಸ್ತನು ವರವನ್ನು ಹೊಂದುಕೊಂಡು, ಹೂಢರನೇ ಮುಖಾಂತರ ಇನ್ನು ಇತರೆ ಹೆಚ್ಚಿನ ವರಗಳಾಗಿ ಹುಡುಕುತ್ತಿದ್ದನು. “ತ್ರೇಷ್ಟ ವರಗಳನ್ನು ಅನ್ತಿಯಿಂದ ಅಹೆಚ್ಚಿಸಿಲ,” ಬಿಶೇಷವಾಗಿ “ತುವಾದಿನುವ ವರವನ್ನೇ ಅನ್ತಿಯಿಂದ ಅಹೆಚ್ಚಿಸಿಲ” ಎಂದು ಹೊಲನು ಕೊಲಂಧದವರಿಗೆ ಬರೆದನು (1 ಕೊಲಂಧ 12:31; 14:1). “ವಾಟಿಯನ್ನು ಅಡುವವರಿಗೆ ತೈಲತ್ವಾಹಿಸಿ ಅದರ ಅರ್ಥವನ್ನು ಹೇಳಿವ ಶತ್ತಿಯಾ ಉಂಬಾಗುವಂತೆ (ಸಿವು) ಹೂಢಿಸಿಲ” ಎಂದು ಹೇಳಿದನು (1 ಕೊಲಂಧ 14:13).

ಕೊನೆಯ ಅಪ್ಪೋನ್ತುಲನು ನಾಯುವಾಗ, ಇನ್ನೊಬ್ಬಲಿಗೆ ವರಗಳು ಕೊಡುವ ನಾಮಧ್ಯವು ಅವನೊಂದಿಗೆ ಅಂತ್ಯವಾಯತ್ತ. ಅಪ್ಪೋನ್ತುಲರ ಕೃಂಬಿಟ್ಟಿರುವ ಕೊನೆಯ ವ್ಯಕ್ತಿ

మరణకొందిదాగ హబిత్తున అధ్యాత్మలగంళ భూమియ చేఱే నింతుకోణదపు.

“ప్రయాణిసువ జీతు” (10:9, 10)

మత్తుయ 10:9, 10రల్ల బిశేష నిబందిగటు హలమితియుళ్ల సేవ అప్పోస్తులలగ కోడువాగ ఇప్పగటు అవలగే మాత్ర కోడల్చుపు. నాపు దేవర మహాసియోగ వన్ను పూర్వానులు అప్పగటు నమగె కేవనేపక్క ఎరడు ముఖ్యవాద హారగటు కోడుతుపే. హేదలనేయదాగి, అప్పోస్తులు అవర సేవేయుల్ల దేవరు ఒదిగినువను ఎందు బిశ్వానబిష్టంతే, ఈ దిన దేవరు నమ్మ బగ్గ కాజజపహినుతునేందు నంబలే బేఁకు. ఎరడనేయదాగి, వస్తుగళన్న హోందికోట్టువదు లోఁకెక్కే నువాతేనాయప సేవేయుల్ల అడజణేయాగిరిబహుదు. Hare రచరు హిగే బరేదిద్వారే,

యాపుదే షటనేగాళ్ల, 9-10ర వజనగళ ముఖ్య నందేళ “ప్రయాణిసువ జీతు” ఆగిదే. అదన్న నాపు నపయుగద అధార్కై బదలాయినువాగ, కైస్తు నువాతే త్రఖారకరు నరాళ జిఎపసాలాగిరబేఁందు ఇదు సలఁ కోడుతుదే, హశ్చుద ష్టూపంచికదింద బహళష్టు దూరవాగిరబేఁందు నక హేఁలతుదే. ఇల్లయిచ ఎరడు బిషయగళగె సిబు నమ్మ జష్టు మత్తు దేఁలవన్న జష్టు దూర స్తుగాలగె హోగి నువాతేనాయపదు మత్తు యాయ తమ్మ నేరేహారేయపలగి తమ్మ బిశ్వానబన్న కంజకోళబోకాగిదయోఁ అవలగె సిబు నాపు నువాతాఁ కాయఁదల్ల సిరతరాగిరువాగ హశ్చిన భోతిక హేరే నాపు తెగేదుకోళబారదు.⁴³

David Stewart

బోఁధకరిగ జీంబిఅసువమ (10:10)

నువాతాఁ సేవ మాడువ సేవకలగి తమ్మ కంజవ్యద సిబుతువాగి కేలవు పలికార సిండువదన్న ఆశ్చేహినుత్తారే. ఏనే ఆదరు, “ఆట అంబలగే యోణ్యును” ఎందు యీఁను ఇదన్న స్వష్టవాగి హేఁలద్వానే (10:10). బోఁధకరిగ కోడబేఁందు హోలను కేఁవల చాద మాడదే, ఆతను అదన్న ఆశ్చేమాడిద్వానే: “నాపు సిమగోణస్తర ఆశ్చ సంబంధవాద జిజివన్న జిత్ర దు మేలే సిబులిం శలీర సంబంధవాద స్వేరన్న కోయ్యవదు దోడ్డెయో?” (1 కోలంధ 9:11); “అదే లింతియాగి కంజను నక సువాతేయన్న నాయపవరు సువాతేయందలే జిఎవన మాడబేఁందు” హేఁ ద్వానే (1 కోలంధ 9:14). బోఁధకరు కేఁవల హంవన్న స్వికరిసువదక్కాగి బోఁధి సబారదు, ఆదరే అవలగి నాకష్ట నకాయవన్న సిండబేఁకు. David Stewart

బమమానద పదవిగటు మత్తు తిక్కె (10:15)

ఆతన అప్పోస్తులరన్న సిరాకలినువదర బిషయదల్ల ఆతను జ్జింనుత్తు ఇయవాగ, “నాయయ బిజారణేయ దివసదల్ల అంధ ఉలిన గతియు సోదోఁయో గమోలరగశ సిఎమెయ గతిగింతలు కలించాగిరువదు ఎందు సిమగె నక్కవాగి హేఁళుత్తేఁనే” ఎందు యీఁను హేఁదను (10:15). “బహళ కలిల” ఎన్నువదు తిక్కె ఇల్లచేస్తువదన్న నాజినువదదిల్ల, యీఁను అంధక యోజనేయన్న నాజ్యవాగి కూడ హేఁవుచదిల్ల, యీఁను మత్తు ఆతన తిశ్యురు బేఁటికోట్టుచు పట్టగాలగె కౌట్టియవ తిటువజిక అధవా అవకాశగటు సోఁయోఁయ గోఁమర పట్టణగాలగె సిక్కిరాల్ల, ఆ

ಪಟ್ಟಣಗಳ ಜನರು ದೇವರ ನಂದೀಶವನ್ನು ಸಿರಾಕಲಸಿದ್ಧಕ್ಕೆ ಇವಲಗಿಂತ ಹೆಚ್ಚಿನ ಶಿಕ್ಷಣಯನ್ನು ಅನುಭವಿಸುವದಿಲ್ಲ ಎಂದು ಇದರ ಸ್ವಷ್ಟವಾದ ಅರ್ಥವಾಗಿದೆ. ಇನ್ನೂ ಬೇರೆ ಶಿಖಿಗಳಲ್ಲ ಹೇಳುವಾಗ, ಯಾರಿಗೆ ಹೆಚ್ಚಿನ ಅವಕಾಶಗಳು ಇದ್ದವೋ ಅವಲಿಗೆ ಹೆಚ್ಚಿನ ಜವಾಬ್ದಾರಿ ತೊಡಲ್ಪಟ್ಟಪ್ಪ (ರೋಧಿತ ಇತ್ತೂ ಯ 10:26-30). ಶಿಕ್ಷೆಯ ಹಂತಗಳು ಬದಲಾಗುವ ಸಂಗತಿಗಳನ್ನು ಬೇರೆ ವಾಕ್ಯಭಾಗಗಳಲ್ಲ ಕಂಡುಹೊಳ್ಳುತ್ತೇವೆ (11:20-24; ಲಾಕ 12:41-48; 20:47).

ಹೊನ ಒಡಂಬಡಿಕೆಯು ನಕ ಬಹುಮಾನಗಳು ಬದಲಾಗುತ್ತವೆ ಎಂದು ತಿಳಿಸುತ್ತದೆ (5:19; 6:19-21; 18:4; ಲಾಕ 19:17-19; 1 ಕೊಲಿಂಥ 3:12-15; 2 ಕೊಲಿಂಥ 9:6; ಯಾಕೋಬ 3:1). ದೇವರ ಕೃಪೆಯಿಂದ ರಕ್ಷಣೆ ಇರುವದು ಕ್ರಿಸ್ತನಲ್ಲ ತುಕಡಿವಾಗಿದೆ (ಎಫೆನ 2:8-10); ಯಾರೋಳ್ಬುರು ಪರಲೋಕಕ್ಕೆ ಹೋಗುವ ಮಾರ್ಗ ಸ್ವರ್ತಃ ಪಡೆಯಲು ಆಗುವದಿಲ್ಲ (ರೋಮಾತ್ಮರ 6:23). ಏನೇ ಆದರೂ, ಕ್ರಿಸ್ತನಿಗಾಗಿ ದೇವರ ಬೀಲೆಯನ್ನು ಕಟ್ಟಿದ್ದಾನೆ ಮತ್ತು ತುತ್ತಿಯೊಳ್ಬುರು ವೈಯಕ್ತಿಕವಾಗಿ ಅದರ ಬಹುಮಾನವನ್ನು ಹೊಂದುವರು. “ಯಾಕೆಂದರೆ ತುತ್ತಿಯೊಳ್ಬುನು ತನ್ನ ದೇಹದ ಮೂಲಕ ನಡಿಸಿದ ಒಳ್ಳಿಯದಕ್ಕಾಗೆ ಕೆಳ್ಳಿದಕ್ಕಾಗೆ ಸಲಯಾಗಿ ತುತ್ತಿಹಳವನ್ನು ಹೊಂದುವದಕ್ಕೊಳ್ಳಿಸುತ್ತರ ನಾವೆಲ್ಲಿರೂ ಕ್ರಿಸ್ತನ ನಾಯಾನನದ ಮುಂದೆ ಯಥಾಸ್ಥಿತಿಯಲ್ಲ ಕಾಣಿಸಿಕೊಳ್ಳಬೇಕು” ಎಂದು ಹೊಲನು ಬರೆದಿದ್ದಾನೆ (2 ಕೊಲಿಂಥ 5:10; ಸೋಳಿಲ ರೋಮಾತ್ಮರ 2:5-11; 14:10-12; 1 ಕೊಲಿಂಥ 4:5; ತುಕಡಿತ್ತ 20:11-15). ಕ್ರಿಸ್ತರ ಕಾರ್ಯಗಳನ್ನು ದೇವರು ಹೊಲ್ಯಾಮಾಹನ ಮಾಡಿ ಬಹುಮಾನದ ಗುಣಮಟ್ಟವನ್ನು ಸಿಧೆಂದರೂತ್ತದೆ.

ವಿರೋಧವನ್ನು ಎದುರಿಸುವುದು (10:16-23)

ಯೇನು ತನ್ನ ಶಿಷ್ಯರು ಮೂರು ಲೀಡಿಯಾಗಿ ಹಿಂಸೆಯನ್ನು ಎದುರಿಸುವರು ಎಂದು ಶ್ರವಾದನೆಯನ್ನು ಹೇಳಿದನು: ಧಾರ್ಮಿಕ ವ್ಯವಸ್ಥೆಯಿಂದ ಸರ್ಕಾರದಿಂದ, ಮತ್ತು ಕುಟುಂಬದವರಿಂದ. ಹದಬಿಗಳು ಬದಲಾಗುತ್ತು ಹೋಗುತ್ತವೆ, ತುಪಂಜದಳ್ಳರು ಕ್ರಿಸ್ತರೆಲ್ಲಿರೂ ಇಂಥಹ ಬಲಿಗಳಿಂದಲೇ ಅವರು ವಿರೋಧವನ್ನು ಎದುರಿಸುವ ಅನುಭವ ಆಗಿರಬಹುದು.

ಧಾರ್ಮಿಕ ವ್ಯವಸ್ಥೆ. ಒಂದು ರಾಜ್ಯದಲ್ಲ ಈ ಮತಿಯಿರುವಾಗ ಅಲ್ಲ ಯಾಸಿಸುವವರು ಇದನ್ನು ಅನುಭವಿಸುತ್ತಾರೆ. ಅವರು “ಕ್ರಿಸ್ತರು” ಎಂದು ಕರೆಯಲಿಸಿಕೊಂಡರು ನಕ ಇತರರು ತಾವು “ಕ್ರಿಸ್ತರು” ಎಂದು ಕರೆಯಲಿಸಿಕೊಂಡವರನ್ನು ಬಿರೋಧಿಸುವರು. “ಕೆಂಪಲ ಕ್ರಿಸ್ತ”ರಾಗಿರಲು ಯಾರು ಶ್ರಯಿಸುತ್ತಾರೋ ಅಂಥವರು ಹೆಚ್ಚಾಗಿ ಎಲ್ಲಿಂದ ಸಿಲಂಕ್ಕೆ ಒಳಗಾಗುವರು.

ಸರ್ಕಾರದಿಂದ. ಯಾವ ಸ್ಥಳದಲ್ಲ ಸರ್ಕಾರವು ಧಾರ್ಮಿಕ ಸ್ವಾತಂತ್ಯ ಕೊಡುವದಿಲ್ಲವೋ ಅಂಥಹ ಸ್ಥಳಗಳಲ್ಲ ವಾಸಮಾಡುವವರು ಗೋಪ್ಯವಾಗಿ ಮತ್ತು ಅನದಿಕೃತವಾಗಿ ಅವರು ನೇರಿಬಬರುವರು; ಅವರು ನೇರೆಯಾಗುವ ಸಂತಹಳಿಯಿತ್ತದೆ, ಹೊಡಿಸಿಕೊಳ್ಳುವದು, ಮತ್ತು ಸರೆಮನೆವಾನವನ್ನು ಅವರು ಹೊಂದಬೇಕಾಗುತ್ತದೆ. ಇತರೆ ವಿಷಯಗಳಲ್ಲ, ಅನ್ಯೇತಿತಕೆ ಮತ್ತು ಅನ್ಯಾಯದ ವಿರುದ್ಧವಾಗಿ ಮಾತಾಡುವವರು ಸರ್ಕಾರದಿಂದ ಬಿರೋಧವನ್ನು ಎದುರಿಸಬೇಕಾಗುತ್ತದೆ.

ಕುಟುಂಬದಿಂದ. ಕೆಲವರು ಕ್ರಿಸ್ತರಾಗಿದ್ದಿಲಿಂದ ಸ್ವರ್ತಃ ಕುಟುಂಬದಿಂದಲೇ ಹಲಹಾನ್ಯಗೆ ಒಳಗಾಗುತ್ತಾರೆ. ಸೀತೆಯ ಹೊಲ್ಯಾಗಳ ಮತ್ತು ಸೀತೆಯ ಶ್ರಮಾಖ್ಯತೆಯ ವ್ಯತ್ಯಾಸಗಳು ಕೆಲವು ನಾಲ್ಕು ಹೋರಾಟಕ್ಕೆ ನಡೆಸುತ್ತವೆ. ಕೆಲವು ಅತೀಯಾದ ಸಂದರ್ಭಗಳಲ್ಲ, ಬಿಳ್ಳಾಸಿಗಳು ತಮ್ಮ ಸಂಬಂಧಿತರಿಂದ ತಿರಸ್ತಿಲಿನ್ನಡುತ್ತಾರೆ.

David Stewart

ತ್ವನಂಗ ಸಿದ್ಧತೆ (10:20)

ಯೇಣು ಅಪ್ರೋಸ್ಟಲಲಿಗೆ ದೃಷ್ಟಿಕ್ಕೆ ತ್ವೇರೆಹಣಿಯು ಹಬಿತ್ತಾತ್ಮಿಂದ ಬರುವದೆಂದು ವಾಗ್ಯಾನ ಮಾಡಿದ್ದಾನೆ. Mounce ರವರು ಬರೆದಿದ್ದಾರೆ, “ದುರ್ದೈವದ ನಂಗತಿ ಏನೆಂದರೆ ಈ ಪಜನ ಅನೇಕ ಬೇಳಧಕಲಗೆ ಭಾಸುವಾರ ಶ್ರನಂತರಕ್ಕೆ ನಾಕಷ್ಟು ಅಭಿಜ್ಞಾನಮಾಡಿ ಸಿದ್ಧಾಗಾಗೆ ಬರುವದಕ್ಕೆ ಒಂದು ನೆಹವನ್ನು ಉದಗಿಸುತ್ತದೆ.”⁴⁴ ಇಂದು ತ್ವೇರೆಹಣಿ ಪರ ನಮಗಿಲ್ಲ; ಅದರ ಬದಲಾಗಿ ತ್ವೇರೆಹಣಿ ಕೊಡುವ ದೇವರ ವಾಕ್ಯವನ್ನು ಅಧ್ಯಯನ ಮಾಡಲೇಬೇಕು. Jimmy Allen ರವರು Harding University in Searcy, Arkansas, ತನ್ನ ವಿದ್ಯಾರ್ಥಿಗಳಿಗೆ ಈ ಒಂತಿಯಾಗಿ ಹೇಳುತ್ತಿದ್ದರು, “ಅಪ್ರೋಸ್ಟಲರು ತ್ವೇರೆಹಣಿಯಿಂದ ಹೊಂದಿದರು; ನಾವು ಅದನ್ನು ಬೆಂದು ನುಲಿಸಿ ಹೊಂದಬೇಕು.”

David Stewart

ಉಪಾಧಿಗಳು

¹Donald A. Hagner, *Matthew 1—13*, Word Biblical Commentary, vol. 33A (Dallas: Word Books, 1993), 262. ²Douglas R. A. Hare, *Matthew*, Interpretation (Louisville: John Knox Press, 1993), 113. ³Walter Bauer, *A Greek-English Lexicon of the New Testament and Other Early Christian Literature*, 3d ed., rev. and ed. Frederick W. Danker (Chicago: University of Chicago Press, 2000), 881. ⁴ನೋಲಡಿಲ Jack P. Lewis, *The Gospel According to Matthew*, Part 1, The Living Word Commentary (Austin, Tex.: Sweet Publishing Co., 1976), 145; and R. T. France, *The Gospel According to Matthew*, The Tyndale New Testament Commentaries (Grand Rapids, Mich.: Wm. B. Eerdmans Publishing Co., 1985), 176. ⁵Michael J. Wilkins, “Matthew,” in *Zondervan Illustrated Bible Backgrounds Commentary*, vol. 1, *Matthew, Mark, Luke*, ed. Clinton E. Arnold (Grand Rapids, Mich.: Zondervan, 2002), 67. ⁶ಯೇಣು ತನ್ನ ಶಿಷ್ಟಾಗಿ “ಅಧಿಕಾರ” ಅಥವಾ “ಬಲ”ವನ್ನು ತೊಷ್ಟನ್ನು ಅದೇ ಒಂತಿಯಾಗಿ ಹಿಂದಿನ ಅಧ್ಯಾಯುದಳ ಅತನು ತೊಲಿಸಿದ್ದಾನೆ (ತೊಲಡಿಲ 7:28, 29; 8:9ರ ಮೇಲೆನ ವ್ಯಾಖ್ಯಾನ). ⁷ಕೆಲವು ಹಿಂದಿನ ಕೈ ಐರಹಣಿಗಳ್ಲ ಮಾರ್ಕ 3:14ರಳಿ *apostolos* ಎನ್ನುವ ಶಬ್ದ ಒಳಗೊಂಡಿರುವದಿಲ್ಲ. ⁸“ಅಪ್ರೋಸ್ಟಲರು” ಎನ್ನುವ ಪದವು ಅನೇಕ ನಾಲಿ ಹೊಲನನ್ನು ಪರಿಸಲು ಅಳವಡಿಸಿನಲಾಗಿದೆ, ಅತನನ್ನು ಅನಾಧಾರಣವಾಗಿ ಕರ್ತವೀಯಿಂದ ಅಲಿಸಿಕೊಂಡನು ಮತ್ತು ನೆವೆಗಾಗಿ ಅಪ್ಪಣಿ ಕರ್ತವೀಯಿಂದ ಕೊಡಲ್ಪಟ್ಟಿತು (1 ತೊಲಿಂಥ 15:8-10). ಇನ್ನು ಹೆಚ್ಚಿಗೆ, ವಾಕ್ಯಪ್ರಯೋಗದಲ್ಲಿ ಅಪ್ರೋಸ್ಟಲರ ಶ್ರೇಣಿಗಳಲ್ಲಿ 14:4, 14; 2 ತೊಲಿಂಥ 8:23; ಫಿಲಿಪ್ಪಿ 2:25; 1 ಥೆಸಲೊನಿಕ 1:1; 2:6). ⁹ನೋಲಡಿಲ W. F. Albright and C. S. Mann, *Matthew*, The Anchor Bible (Garden City, N.Y.: Doubleday & Co., 1971), 117. ¹⁰Lewis, 147.

¹¹Another town named “Kerioth” was located in Moab (Jer. 48:24; Amos 2:2). ¹²Hagner, 266; ನೋಲಡಿಲ George Wesley Buchanan, “Judas Iscariot,” in *The International Standard Bible Encyclopedia*, rev. ed., ed. Geoffrey W. Bromiley (Grand Rapids, Mich.: Wm. B. Eerdmans Publishing Co., 1982), 2:1151–52. ¹³Robert H. Mounce, *Matthew*, New International Biblical Commentary (Peabody, Mass.: Hendrickson Publishers, 1991), 92. ¹⁴William Barclay, *The Gospel of Matthew*, vol. 1, 2d ed., The Daily Study Bible (Philadelphia: Westminster Press, 1958), 1:373. ¹⁵Ibid. ¹⁶ನಮಾಯಿರು ಎಂದು ಒಂದೇ ಒಂದು ನಾಲಿ ಮತ್ತಾಯ (10:5)ರಳಿ ತಿಜನಲಾಗಿದೆ. ಈ ಬ್ರಿಶ್ವಾಗಿರುವ ಜನರು ಯಾರೆಂದರೆ ಬೀರೆ ದೇಶಗಳಿಂದ ತೆಗೆದುಹೊಂಡು ಬಂದಿರುವ ಜನರು ಇವರು ಇನ್ನಾಯೆಲರಾಂದಿಗೆ ಮುದುಪೆ ಮಾಡಿಕೊಳ್ಳುತ್ತಿದ್ದರು ಅದು ನಡೆದಿರುವದ ಕ್ರಿ.ಪ್ರ. 722ರಳಿ ಅಸ್ಟ್ರಿಯಿನ್ನರ ಸೆರೆಗೆ ಹೊಳೆದ ನಂತರ ಅಗಿರುತ್ತದೆ (2 ಅರನುಗಳ 17:24; ನೋಲಡಿಲ ನೆಕಬುಳು 13:23, 24). ಅವರ ಹೇಳಾಟ ಯಿಹಾದ್ಯರೆಂದಿಗೆ ಗಡಿಕಾರಾದ ತರುವಾಯದ ಅವಧಿಗೆ ಹಿಂದಕ್ಕೆ ಹೊಳೆಬೇಕು (ಪಿಜನ 4:1-24).

¹⁷J. W. McGarvey, *The New Testament Commentary*, vol. 1, *Matthew and Mark* (N.p., 1875; reprint, Delight, Ark.: Gospel Light Publishing Co., n.d.), 89. ¹⁸Mounce, 92.

¹⁹నేఎడిల Bauer, 811. ²⁰యీకూద్య తండ్రదసోందిగె నమాంకర మాడికోళ్ళబహు, అవరు తన్న స్తుంట గుంటిన జనలిగే అతియాద ఆపిద్య మాడువచరు. Josephus రపరు హేజె దంటె, “అవరు బకఱ కిందుళదిరువ భాగరజగే ప్రయాటినువాగ అవరు యావ కారణదిందలా అవరోందిగే ఏనస్తు తెగేదుకోండు కోరువదిల్ల. అదాగన్న అవరు కెళ్ళకాకర భ్రయిదింద ఇందిగొ నశ అవరోందిగే తమ్మ ఆయుధగళన్న తెగేదుకోండు కోరువచరు” (Josephus Wars 2.8.4).

²¹నేఎల్డల John Lightfoot, *A Commentary on the New Testament from the Talmud and Hebraica: Matthew—1 Corinthians*, vol. 2, *Matthew—Mark* (Oxford: Oxford University Press, 1859; reprint, Grand Rapids, Mich.: Baker, 1979), 183–85. ²²David Hill, *The Gospel of Matthew*, The New Century Bible Commentary (Grand Rapids, Mich.: Wm. B. Eerdmans Publishing Co., 1972), 186. ²³France, 181. ²⁴అతిథి నతార్జు హళే మత్తు హోన ఒడంబడికెయిల్ల అదాకరణిగేరాగారి, నేఎల్డల William Hendriksen, *New Testament Commentary: Exposition of the Gospel According to Matthew* (Grand Rapids, Mich.: Baker Book House, 1973), 459. ²⁵Hill, 187. ²⁶Mounce, 93. ²⁷నేఎల్డల Talmud Nedarim 53b; Sanhedrin 12a. ²⁸H. Leo Boles, *A Commentary on the Gospel According to Matthew* (Nashville: Gospel Advocate Co., 1936), 226. ²⁹ఆదికాండ 13:13; 19:24, 25; ధచోలాహడెలకాండ 32:32; యిశాయ 1:10; యీకజీల్ 16:46, 49; మత్తుయి 11:22, 24; లక్ 10:12; 17:29; రోచమాష్టర్ 9:29; 2 హత్తుల్ 2:6; యుద్ 7. ³⁰James Burton Coffman, *Commentary on Matthew* (Austin, Tex.: Firm Foundation Publishing House, 1977), 136.

³¹Wilkins, 69. ³²Rabbah Song of Songs 2.14.1. ³³Gerhard F. Hasel, “Dove,” in *The International Standard Bible Encyclopedia*, rev. ed., ed. Geoffrey W. Bromiley (Grand Rapids, Mich.: Wm. B. Eerdmans Publishing Co., 1979), 1:988. ³⁴Mishnah Sanhedrin 1.2. ³⁵Wilkins, 69. ³⁶యీఎనుబిన జీలాధనేగళు ముఖ్యావాద కాయుసత్తే నాట్సియాగిదే. మోదలు ఆతను యీరూనలేబినల్ల యీకూద్యర న్యాయిలయ �Sanhedrin, దింద జీలాధనే ఎదులసిదను, ఆదరే హరోచసింద ఆతను పలఁడ్లే మాడల్ప్రథమ మత్తు అంతిమవాగి రోచున త్రపిసిథియాద ప్రోంపి హిలాతసింద మరణ దండనిగే ఒట్టిసల్ప్రథమ (లక్ 22:54–23:25).

³⁷Tacitus *Annals* 15.44. ³⁸Coffman, 137. ³⁹Talmud Sanhedrin 97a. ⁴⁰Wilkins, 69.

⁴¹Lewis, 152. ⁴²Albert Barnes, *Notes on the New Testament: Matthew and Mark*, ed. Robert Frew (Philadelphia: N.p., 1832; reprint, Grand Rapids, Mich.: Baker Book House, 1974), 113. ⁴³Hare, 112. ⁴⁴Mounce, 94.